

UNIVERSAL
LIBRARY

OU_200521

UNIVERSAL
LIBRARY

ಪ್ರತಿ ನರಡು ತಿಂಗಳಿಗೊಮ್ಮೆ ಹೊರಡುವ

ಭಾರತೀ ಗ್ರಂಥಮಾಲಾ
ಕಟ್ಟಿಸಾಡಿ.

●
ಮಾಲೆ: ೧
●

●
ಮಣಿ: ೧
●

ಚೆಳೆ ರೂ

1 ಸಪ್ಟೆಂಬರ 1938.

ನದೇಶಕ:

ಕೆಂಪಿ. ಸೀತಾರಾಮ ಧೋರೆ ಬಲ್ಲಾಳೆ.

ಸಂಪಾದಕ:
ಯೆಮ್ಮ. ಸಂಕೇತ ಹೆಗಡೆ.

ಹೃಕಾಶಕ.
ರಾಮಕೃಷ್ಣ ಪುರಾಣಕ.

ಬಡಿ ಪ್ರತಿ ಒಕ್ಕೆ: ರೂ. 0—4—0.] | ವಾಣಿಕ ಚಂದ್ರ: ರೂ. 1—8—0.

ತುಳುನಾಡ್ ಭಾಷಾನ್, ಉಡುಪಿ.

ನಿ ಚ್ಯಾಲ್ವಿ ವ ಸೆ

ಮಹಿಳೆಯರುಗಳಲ್ಲಿ,

ಪತ್ರಿಕೆಗಳ ಮತ್ತು ಗ್ರಂಥಗಳ ಸುರಿನಂತಹ ಈ ಕಾಲದಲ್ಲಿ
ಇದೂ ಒಂದು ಗ್ರಂಥಮಾಲೆಯು ಜನ್ಮತಾಳಿದ್ದು ಆಶ್ಚರ್ಯ
ವನ್ನುಂಟುಮಾಡುವುದು ಸಹಜವೇ. ಆದರೆ ಭಾರತೆಡ ಜೀವಾಳ
ದಂತಿರುವ ಹಳ್ಳಿಗಳ ಮೇಲ್ಮೈಗಾಗಿ ಹಳ್ಳಿಯಲ್ಲಿಯೇ ಇದ್ದು ಈ
ಗ್ರಂಥಮಾಲೆಯ ಅಳಿಲ ಸೇವೆಯೂ ಸ್ವಲ್ಪಮಟ್ಟಿಗಾದರೂ
ಅಗತ್ಯವಿದೆಯೆಂಬುದನ್ನು ಯಾರೂ ಅಲ್ಲಾಗಳೆಯಲಿಕ್ಕಿಲ್ಲ. ಮಾತ್ರ
ವಲ್ಲ, ನಮ್ಮಲ್ಲಿರುವ ಶ್ರೀಕಂಠ ವಾಜನಾಲಯದ ಅಭಿವೃದ್ಧಿಗಾಗಿ
ದುಡಿಯುತ್ತಿರುವುದೂ ಇದರ ಮುಖ್ಯ ಉದ್ದೇಶವಿರುವುದರಿಂದ
ವಿದ್ಯಾಭಿವಾಸಿಗಳಿಲ್ಲರೂ ಸಕಲವಿಧದಿಂದಲೂ ತುಂಬಾ
ಪ್ರೋತ್ಸಾಹಿಸಬೇಕಾಗಿ ಅವೇಕ್ಷಣೆಸುತ್ತೇವೆ.

— ಸಂಪಾದಕ.

ವಿ ಜಾಂಪನೆ ಬರೆಹಗಾರರಲ್ಲಿ

ಹಿಂದೀಯ ಸಂಸ್ಕೃತ, ಹಳ್ಳಿಗಳ ಅಭಿವೃದ್ಧಿ, ಕನ್ನಡ
ಭಾಷಾಸೇವೆಗಳಿಗೆ ಸಮರ್ಪಿತ ಯಾಗುವ ಕರ್ತೆ-ಕಾದಂಬರಿ.
ನಾಟಕ-ಪದ್ಯ-ಪ್ರಬಂಧಗಳನ್ನು ಆಗ್ನಿಂದಾಗೇ ಕಳುಹಿಸು
ತ್ತಿದ್ದು ನಮೈಶ್ವರನೆ ತಾವೂ ಮಾತ್ರ ಭೂಮಿಯ ಸೇವೆ
ಯನ್ನು ಮಾಡುತ್ತಿರಬೇಕಾಗಿ ಆಶಿಸುತ್ತೇವೆ. ಮುಂದಿನ
ಸಂಚಿಕೆಯು ನವಂಬರ ಒಂದನೇ ತಾರಿಕೆಗೆ ಹೊರಡು
ವುದು.

—ಪ್ರಕಾಶಕ್.

ಈ ಸಂಗ್ರಹದಲ್ಲಿ ಕತೆಗಳು

ಪ್ರ . . . ಯಾ !
ನಿಮ್ಮಲ ಹೈಮು
ಬುಕ್ ಬೈಂಡರ್

ಪ್ರಿ..... ಯರ್ವಾ !



೨

“ನೋಡು ಮಾಧು! ನಿನಗೆ ಬೇಡ! ನನ್ನ ಪುಸ್ತಕ ಕೆಳಗೆ ಬೀಳುತ್ತದೆ. ನಾನು ನಿನ್ನ ತಂದೆಯವರೊಡನೆ ಹೇಳುತ್ತೇನೆ!”

“ನನಗೆ ತೋರುಪುದಿಲ್ಲ, ನಾನು ಹೀಗೆ ಕೈಬಿಂಜೊಂದು ಹೋಗುತ್ತೇನಷ್ಟು! ಮಾಧವನು ಕಣ್ಣಿಮುಚ್ಚಿಕೊಂಡು ಇನ್ನೊಮ್ಮೆ ಕೈಬಿಂಜಿನ ನಡೆದು ರಮೇಗೆ ತಾಗಿದನು. ಅವನ ಕೃತಗಲಿ ರಮೇಯ ಪುಸ್ತಕಗಳೆಲ್ಲಾ ಚೆಲ್ಲಾ ಸಿಲ್ಲಿಯಾಗಿ ಕೆಳಗೆ ಬಿಡ್ಡವು. ಅವಳ ಎಡಕೈಯ ಬಳಿಗಳಿರದು ಒಡೆದು ಜೂರಾದವು. ಈ ತಮಾವೆಯನ್ನು ಕುತ್ತಾಹಲದಿಂದ ನೋಡುತ್ತಿದ್ದು ಹುಡುಗರೆಲ್ಲಾ ಚಪ್ಪಾಚಿ ಹೊಡೆದು ಗೊಳ್ಳೆಂದು ನಕ್ಕುಬಿಟ್ಟರು. ಮಾಧವನು ಹೆದರಿದವನಂತೆ ಬೆಫ್ಫುಗೆ ನಿಂತುಕೊಂಡು, ಸಂಗಾತಿಗಳೆಲ್ಲಾ ಅವನನ್ನು ನೋಡಿ ನೋಡಿ ನಗುತ್ತಿದ್ದಾಗ ಅವನೂ ನೆಹಮಾತ್ರಕೈ ಹಲ್ಲಿ ಬಿಡುತ್ತಿದ್ದನು! ರಮೇಯ ಕಣ್ಣಿಗಳಿರದೂ ತುಂಬಿಬಂದು ಕಣ್ಣೀರು ಕಪ್ಪೇಲಿಗಳಲ್ಲಿ ಧಾರೆಯಾಗಿ ಕೆಳಗಳಿಯಿತು. ಅವಳ ಸಂಗಾತಿಯಾದ ಸರೋಚಿನಿಯು ರಮೇಯ ಕೈಯನ್ನು ಹುಡಿದು ನೋಡಿ “ನೋಡು ಮಾಧಣ್ಣಿ! ಬಳಿಗಳನ್ನು ಒಡೆದೆಯಲ್ಲ! ನಿನಗೆ ತಂದೆಯವರೊಡನೆ ಹೇಳಿದೆ ಬಿಡುತ್ತೇರ್ವೇ ನೋಡು” ಎಂದು ಹೇಳಿ “ಬಾ, ಹೋಗುವ, ಅವನಿಗೆ ಸರಿ ಎರಡು ಪೆಟ್ಟು ಬೀಳಿಸಬೇಕು! ನಾನೂ ಹೇಳುತ್ತೇನೆ, ಪುಸ್ತಕಗಳು ಅಲ್ಲಿ ಇರಲಿ!” ಎಂದು ರಮೇಯನ್ನು ಸಮಜಾಯಿಸಿದಳೇ. ರಮೇಯು ಕಣ್ಣೀರ ನೊಂಬಿಕೊಂಡು ಪುಸ್ತಕಗಳನ್ನು ಒಂದೊಂದಾಗಿ ಹಕ್ಕಿತಳುತ್ತಾನಡಿದೆಳು. ಮಾಧವನು ರಮೇಯ ದೀನಷಿಥಿಗೆ ಕನಿಕರಗೊಂಡಿದ್ದನು. ಅದಕ್ಕಿಂತಲೂ ಹೆಚ್ಚಾಗಿ, ತಾನು ಮಾಡಿದ ತಪ್ಪಿಗೆ ತಂದೆಯು ಶ್ರೀಸುವನೇಂದು ಹೆರಿ

ದ್ವಾರ್ಪನ. ರಮೇಶುನ್ನು ಹೇಗಾದರೂ ಸಂತೃಪ್ತಿಸಚೇಕೆಂದು, ಅವಳ ಹಿಂದೆ ಹೊಗಿ “ರಮಾ! ಇಗೋ ನಿನಗೇ ಪೆನ್ನಿಲು ಬೇಕೋ” ಎಂದು, ಹಿಂದೆ ರಮೇಶು ತನ್ನನ್ನು ಕಾಡಿದಾಗ ಕೊವೆವನ್ನು ಪೆನ್ನಿಲನ್ನು ಅವಳ ಮುಖ ದೇಡೆಗಿ ಹಿಡಿದನು. ರಮೇಶು ಅವನ ಕೈಯಿಂದನ್ನು ದೂಡಿ ಮುನ್ನಡಿದು ಬಿಟ್ಟಿಳು. ಪಾರಿಜಾತಶುಮಾವನ್ನು ಎಂದಿಗಿಂತಲೂ ಹೆಚ್ಚಾಗಿ ಕೊಯ್ದು ಕೊಡುವೆನೆಂದರೂ ಇವಕು ಕೇಳಲಿಲ್ಲ! ಸರೋಜಿಸಿಯು ಅವುಗಳನ್ನು ಧಿಕ್ಕರಿ ಶಲು ಪ್ರೌರೋಪ್ಪಿಹಿಸುತ್ತಿದ್ದಾರು. ಮಾಧವನು ನಿರುವಾಯಾಗಿ ಮನೆಗೆ ಹೊದವನೇ ಸ್ಲೇಟು ಪುಸ್ತಕಗಳನ್ನು ಕೆಳಗಿಟ್ಟು ಆಡಲಿಕ್ಕೆ ಓಡಿದನು. ಸ್ವಲ್ಪ ಹೊತ್ತಿನಲ್ಲಿ “ಮಾಧವ! ಮಾಧವ!” ಎಂದು ತನ್ನ ತಂಡೆಯು ಕಾಗಿದುದನ್ನು ಕೇಳಿ ಮನೆಗೆ ಓಡಿಬಂದನು! ಅಲ್ಲಿ ತಂಡೆಯು ರಮೇಶು ಕೃಹಿಡಿದುಕೊಂಡು ನೀಂತಿರುವುದನ್ನೂ, ಸರೋಜಿಸಿಯೂ ಬಳಿಯಲ್ಲಿರುವ ದನ್ನೂ ನೋಡಿ ಆತನು ಬೆಷ್ಟಾದನು.

“ಮಾಧವ ನಿನು ಶಾಲೆಯಿಂದ ಬರುವಾಗ ರಮೇಶುನ್ನು ದೂಡಿ ದೆಯೋ? ಸತ್ಯ ಹೇಳಿ.”

“ಇಲ್ಲ, ನಾನು ಹೇಗೆ ಬರುವಾಗ ನನ್ನ ಕೈ ಅವಳಿಗೆ ತಾಗಿ ಪುಸ್ತಕ ಗಳು ಕೆಳಗೆ ಬಿಡ್ಡಿಷ್ಟು, ನಾನು ನೋಡಿರಲಿಲ್ಲ.”

“ನೀನು ನೋಡಿರಲಿಲ್ಲವೋ? ಅವಳು ಮೂರು ಮೂರು ಸಲ ಹೇಳುವಾಗ ಕೇಳಿದೆ ದೂಡಿ, ಈಗ ಸುಳ್ಳು ಹೇಳುತ್ತಿರೋಯೋ?” ಎಂದು ಸರೋಜಿ ನಿಯು ಗದರಿಸಿದಳು!

ಕೇಶವರಾಯನು ವಿನೋದಪ್ರಿಯನು. ಎಳೆಮಕ್ಕಳ ತಾತ್ಕಾಲಿಕ ಜಗಳಗಳಿಂದರೆ ಅವನಿಗೆ ಬಹು ವಿನೋದ! ರಾಯನಿಗೆ ರಮೇಶು ಮೇಲೆ ಪುತ್ತಿ ಸರೋಜಿಸಿಯವೇ ಪ್ರೇಮ! ಆತನು ನಗುತ್ತಾ “ಹೊದೋ, ರಮಾ? ಮಾಧವನು ನಿನ್ನನ್ನು ನೋಡಿದ್ದನೋ ಇಲ್ಲವೋ?” ಎಂದವಳ ಮುಖದ ಕಡೆಗೆ ಬಗ್ಗೆ ದನು. ತಾನೂ ಸರೋಜಿಸಿಯೂ ಮಾತನಾಡುತ್ತಾ ನೀಂತಿದ್ದಾಗ, ಮಾಧವನು ಬಂದು ದೂಡಿಕೊಡನೆ ತಾನು ಪುಸ್ತಕ ಕೆಳಗೆ ಬೀಳು

ತ್ತದೆಂದೂ ಎಚ್ಚರಿಸಿದನೇಂದೂ, ಅವನು ಕೇಳಿದೆ ಪುನಃ ಕಣ್ಣಾಮುಚಿ ಕೊಂಡು ಬೇಕೆಂದೇ ಕೃತಗಲಿಸಿ ಪ್ರಸ್ತುಕಗಳನ್ನು ಕೆಳಗೆ ಬೀಳಿಸಿ ಬಳಿಗಳನ್ನು ಒಡಿದನೇಂದೂ ಹೇಳುವಾಗ ಅವಳ ಕಣ್ಣುಗಳು ತುಂಬಿಬಂದವವು ಕೇಶವ ರಾಯನು ಆಕೆಯ ಗಲ್ಲಿವನ್ನು ಲಾಗಾಡಿಸಿ “ಮಾಧು! ಒಳ್ಳೆಯ ಮಾತಿನಿಂದ ಅವಳ ಬಳಿ ತಂದು ಕೊಟ್ಟೇ ಆಯಿತು, ಇಲ್ಲವಾದರೆ ಈಗಲೇ ಈಕೆಯ ಕ್ಷೇರ್ಯಿಂದ ನಿನಗೆ ಏರಡು ಪಟ್ಟು ಕೊಡಿಸುತ್ತೇನೆ! ಏನು ಮಾಡುವಿ ಹೇಳು?” ಎಂದನು.

“ಇಲ್ಲ! ನಾನು ಸೋಡಿರಲ್ಲಿ! ನಾನು ಪೀಗೆ ಹೋಗುವಾಗ ನನ್ನ ಕೃತಗಲಿದ್ದಷ್ಟು”.

ಮಾಧವನು ಬಹು ಚುರುಕಾದ ಹುಡುಗನು. ಅತನು ತನ್ನ ಮಾತಿನ ಯಥಾರ್ಥತೆಯನ್ನು ರುಚುಪಡಿಸುವುದಕ್ಕಾಗಿ ಕೃಬೀಸಿ ನಡೆದು ರಮೆಗೆ ತಗಲಿಸಿ ತಾನು ಹೀಗೆ ನೋಡದೆ ತಾಗಿದಾಗ ಅವಳ ಪ್ರಸ್ತುಕಗಳು ಕೆಳಗೆ ಬಿಡ್ಡವೆಂದೂ ಸ್ಲೇಟಿನ ಅಂಚು ತಗಲಿ ಬಳಿಗೆ ಒಡಿದವೆಂದೂ ಸುಳ್ಳೇಹೆಂಳಿ ರಾಯನನ್ನು ಸೋಡುತ್ತಾ ಸಿಂತನು. ಅವನ ಆಭಿನಯ ವನ್ನು ಸೋಡಿ ರಮೆಗೆ ಫಕ್ಕನೆ ನಗುಬಂತು. ಮಾಧವನ ದೀನತೆಯನ್ನೂ ಕಪಟ ನಟನೆಯ ಮನೋಹರತೆಯನ್ನೂ ಕಂಡು ಕೇಶವರಾಯನು ಮಾನುಳು ನಗುತ್ತಾ, ರಮೆಯಾಡನೆ “ಇಗೋ ಆವನು ಏರಡು ಬಳಿ ಒಡಿದುದಕ್ಕೆ ನೀನು ಈ ಬೆತ್ತುದಿಂದ ಏರಡು ಪಟ್ಟುಕೊಡಬೇಕು” ಎಂದು ಬಿತ್ತುವನ್ನು ತೋರಿಸಿದನು. ರಮೆಯು ತುಸು ನಾಚಿ, ಕೇಶವರಾಯನ ಕ್ಷೇಯನ್ನು ಡಾಡಿಡಳು. “ರಾಗಾದರೆ ನಿನಗೆ ಇವನನ್ನೇ ಗಂಡನನ್ನುಗಿ ಮಾಡುವ, ಆದಾದಿತ್ತೇ” ಎಂದು ವಿನೋದಗೊಂಡು ಅವಳ ಮುಖವನ್ನು ಶಿರುಗಿಸಲು ಉವಳು ಇನ್ನುಷ್ಟು ನಾಚಿ, ತನ್ನ ತಲೆಯನ್ನು ಕೇಶವರಾಯನ ಎದೆಗೆ ಒತ್ತಿದಳು. “ಹುದು ರಮಾ! ಹಾಗೆಯೇ ಮಾಡುವಾ! ಬಳಿ ಒಡಿದವನೇ ಮತ್ತೆ ಬಕೆ ತೊಡಿಸಲಿ ಸೋಡುವ” ಎಂದು ಪರಿಹಾಸ್ಯಮಾಡು ತ್ತಿರಲು ರಮೆಯು ಅವನ ಕೃಗಳಿಂದ ಬಿಡಿಸಿಕೊಂಡು ಮನ್ಯೋಳಗೆ ಓಡಿ

ಬಿಟ್ಟೆಳು. “ನೀನು ಈಗ ದೊಡ್ಡ ತಂತ್ಯಿಬೋರನಾಗಿದ್ದು. ಇನ್ನು ಯಾರಿ
ಗಾದರೂ ಅನ್ಯಾಯವಾಡಿದ್ದನ್ನು ಕೇಳದರೆ ಬೆಸ್ತಿನ ಚರ್ಮವನ್ನೆ ಲಾಲ್
ಸುಲಿಯುತ್ತೇನೇ ನೋಡು. ನಡಿ ಒಳಗೆ!” ಎಂದು ಕೇಶವರಾಯನು
ಮಗನನ್ನು ಗದರಿಸಿದನು. ಎಲ್ಲಿ ಪೆಟ್ಟು ಬೀಳುವುದೇ ಎಂದು ನಡುಗು
ತ್ತಿದ್ದ ವಾಧವನು ಸಂತೋಷದಿಂದ ಒಳಗೆ ಓಡಿದನು. ಅಲ್ಲಿ ತನ್ನ
ತಾಯಿಯ ತೋಡೆಯಲ್ಲಿ ಕುಳಿತಪ್ಪ ರಮೆಯನ್ನು ಕಂಡು “ತಡಿ ರಮಾ!
ತಂದೆಯವರೊಡನೆ ಹೇಳಿದೆಯಲ್ಲ, ನಿನಗೆ ಇನ್ನು ಪಾರಿಜಾತ ಕೊಯ್ದು
ಕೊಡುತ್ತೇನೋ ನೋಡು! ಲೆಕ್ಕದ ಉತ್ತರ ತೋರಿಸುತ್ತೇನೋ ನೋಡು”
ಎಂದು ಬೆರಳನ್ನೆತ್ತಿ ಅಣಕೆಸಿದನು..

“ಬೇಡ ನೀನು ತೋರಿಸುವುದು! ನನ್ನ ಒಳಿಯನ್ನೇ ಇಂಡಿದೆ? ನನಗೆ
ತಾಯಿ ಗದರಿಸುತ್ತಾಳ್ಲ!”

“ಹಾಗಾದರೆ ಇನ್ನು ನಿನು ನನ್ನೊಂದಿಗೆ ಮಾತನಾಡಬಾರದು!
ಇಂದಿನಿಂದ ನಿನಗೂ ನನಗೂ ಕೊರೆವಿ!”

“ಕೊರೆವ ಆಗಲಿ! ನೀನೂ ನನ್ನೊಂದನೆ ಮಾತನಾಡಬಾರದು”

೭

ಕೇಶವರಾಯರೂ, ನರಹರಿರಾಯರೂ ನೇರಿಕರೆಯವರು. ಏಕ್ಕೆಯೇ,
ಗುಣ, ನಡತೆಗಳಲ್ಲಿ ಸಮಾನಸ್ಯಂಧರಾಗಿದ್ದು ದರಿಂದ ಪರಷ್ಪರಾಲ್ಲಿ ಹೆಚ್ಚಿನ
ಪ್ರೇಮಬಳಕೆಗಳಿದ್ದಷ್ಟಾ. ಆವರ ಪತ್ತಿಯರಲ್ಲಿಯೂ ಸಹೋದರೀ
ವಾಕ್ಯಲ್ಪವಿದ್ದು, ಬಹು ಅನ್ಯೋನ್ಯತೆಯಾದಿತ್ತ. ನರಹರಿರಾಯನಿಗೆ
ರಮೆಯು ಓವರ್‌ಲೈ ವಾಗ್ಳಾಗಿದ್ದರೆ, ಕೇಶವರಾಯನಿಗೆ ಮಾಧವನು
ಎಕಮಾತ್ರ ಪುತ್ತನು. ರಮೆಯೂ ಮಾಧವನೂ ಚಿಕ್ಕಾದಿನಿಂದಲೂ
ಎಣವಕ್ಕಿಗಳಂತೆ ಜತೆಯಲ್ಲಿಯೇ ಬೆಳೆದವರು. ಆಟ, ಪಾಟ,
ವಿನೋದಗಳಲ್ಲಿ ಒಬ್ಬರನ್ನೊಬ್ಬರು ಆಗಲಿರಲಾರರು. ಸಂಜ್ಞೆ ಶಾಲೆ
ಬಿಟ್ಟಾಗ ಹತ್ತಿರದ ಮರಹತ್ತಿ ಪಾರಿಜಾತ ಹೂವನ್ನು ಕೊಯ್ದು ರಮೆಗೆ

ಕೊಡದೆ ಮಾಧವನು ಮನೆಗೆ ಹೋಗುತ್ತಿರಲ್ಲ. ಉವಾಧ್ಯಾಯರ ಪೆಟ್ಟನ್ನು ತಪ್ಪಿಸಿಕೊಳ್ಳಬೇಕಾದರೆ, ರಮೆಯು ಮಾಧವನಿಂದ ಪಾಠ ಲೀಕ್ಕಾಗಳನ್ನು ಕಲಿತುಕೊಳ್ಳಬೇಕಾಗಿದ್ದಿತು. ಮಾಧವನು ಉವಾಧ್ಯಾಯ ರಿಂದ ಪೆಟ್ಟ ತಿನ್ನುವುದನ್ನು ಕಂಡರೆ ಅವಳ ಕಣ್ಣಗಳಲ್ಲಿ ನೀರು ತುಂಬಿ ತ್ತಿದ್ದಿತು ಮಾಧವನು ಬಲುತುಂಟು ಹುಡುಗನು. ಆತನು ಹುಡಾಗಿ ಗೆಲ್ಲಾ ಪುಂಡುಗುರುವಾಗಿದ್ದು, ಆಧ್ಯಾಪಕರಿಂದ ಆನೇಕ ತಡವೆ ಪೆಟ್ಟ ತಿನಬೇಕಾಗುತ್ತಿದ್ದಿತು! ಆದರೆ ಶಾಲೆ ಬಿಟ್ಟೊಡನೆ ಆದನ್ನು ಮರೆತು, “ರಮಾ! ಬಾ, ಪಾರಿಜಾತ ಕೊಯ್ಯಿವ!” ಎಂದೋಡುತ್ತಿರುವ ಆವನನ್ನು ನಿಲ್ಲಿಸಿ, ಮೈ ಕೈಗಳ ಪೆಟ್ಟನ್ನು ಸೋಡಿ ರಮೆಯು ಮನಕರಗುತ್ತಿದ್ದಳಾ! ಇಟು, ಒಟಗಳಲ್ಲಿ ಮಾಧವನನ್ನು ಗೆಲ್ಲಿವ ಹುಡುಗರಿದ್ದಿಲ್ಲ. ಒಮ್ಮೆ ಯಾರಾದರೂ ಜ್ಯೇಷಿಂಟ್ಟರೆ, ಕೊನೆಯ ಗದ್ದಾ ಟಿದಲ್ಲಿಯಾವರೂ ಆವನನ್ನು ಸೋಲಿಸದೆ ಮಾಧವನು ಬಿಡುತ್ತಿರಲಿಲ್ಲ! ಒಮ್ಮೊಮ್ಮೆ ಮಾಧವನ ಒತ್ತಾಯುದಿಂದ ರಮೆಯೂ ಆವನೋಡನೆ ಪಂಥಮಾರ್ಚಿ ಒಡುವುದಿದೆ; ಆದರೆ ಮಧ್ಯದಲ್ಲೇ ಸಿಂತುಬಿಟ್ಟು, ಉಸಿರುಕಟ್ಟಿ ಒಡುತ್ತಿರುವ ಮಾಧವನನ್ನು ಸೋಡಿ ಆವಳು ಗಹಗೆಹಿಸಿ ನಗಲು ತೊಡಗಿವಾಗ, ಹಿಂದಿರುಗಿ ಸೋಡಿ ‘ಒಹೋ! ನಿನು ಸೋತೇ!’ ಎಂದು ಚಪ್ಪಾಳಿ ಹೊಡಿದು ಮನೆಯ ವರಿಗೂ ಹಂಗಿಸುತ್ತಾ ಹೋಗುತ್ತಿದ್ದನು. ಒಮ್ಮೊಮ್ಮೆ ಮಾಧವನು ರಮೆಯ ಲಂಗಕ್ಕೆ ಮನ್ನಿರಚಿಯೋ, ಶಾಯಿಚೆಲ್ಲಿಯೇ ಆವಳು ಅಳುವಂತೆ ಮಾಡಿ ವಿಜಯ ಗರ್ವದಿಂದ ಹಿಗ್ಗುವುದಿತ್ತು! ರಮೆಯ ಆಳುವಾಗಲೀ ಮಾಧವನ ಪ್ರಂಡಾಪಿಕೆಯಾಗಲೀ ಹೆಚ್ಚು ಕಾಲವಿರದೆ ಮರುಕ್ಕೆ ಇಡಲ್ಲಿಯೇ ಆವರು ಒಂದಾಗಿಬಿಡುತ್ತಿದ್ದರು.

ಈ ದಿನದ ಜಗತ್ತದಲ್ಲಿ ಮಾತ್ರ ಹಾಗೆಲ್ಲ. ತಂದೆಯೋಡನೆ ಹೇಳಿ ಗದರಿಕೆ ಹಾಕಿಸಿದಳಿಲ್ಲ ಎಂದು ಮಾಧವನಿಗೆ ಸಿಟ್ಟು! ಏಷ್ಟು ಸಲಹೇಳಿದರೂ ಕೇಳದೆ ಬೇಕೆಂದೇ ಬಳಗಳನ್ನು ಒಡೆದನಲ್ಲಿ ಎಂದು ಅಂದು ರಮೆಗೆ ಮುನಿಸು! ಮಾತ್ರನಲ್ಲ “ನಿನೆಂ್ಮೆಡನೆ ಕೋವ” ಎಂಬ

ಮಾರ್ಥವನ ಕೊನೆಯು ತೀವ್ರಾನಕ್ಕೆ ರಮೆಯೂ ಸ್ವೇಗುಟ್ಟಿಯೂ ಆಗಿದೆ! ಹೀಗಾಗಿ ಅವರ ಅಂದಿನ ಜಗತ್ವ ಇಬ್ಬರ ಎಳೆ ಬುದ್ಧಿಯಲ್ಲಿಯೂ ಒಂದು ವಿಧದ ಸ್ವಾಭಿಮಾನವನ್ನು ಹಂಟ್ಪಿಸಿದ್ದಿತು. ಮಾರ್ಥವನೇ ಮೋದಲು ಮಾತನಾಡಬೇಕೆಂದು ರಮೆಯೂ ಅವಖಾಡಬೇಕೆಂದು ಮಾರ್ಥವನೂ ಹರಿಹಿಡಿದ್ದರು! ರಮೆಗೆ ಮಾರ್ಥವನಿಂದಾಗಬೇಕಾದ ಸಹಾಯವು ಬಹಳ. ಪಾಠ ಪ್ರಶ್ನೆಗಳ ಉತ್ತರ, ಬರೆಯಲು ಶಾಯಿ, ಲೇಖನಿಗಳು ಮಾರ್ಥವ ನಿಂದ ಅವಳು ಪಡೆಯಬೇಕಾಗಿದ್ದಿತು! ಅದನ್ನು ಮಾರ್ಥವನೇಂದರೆ ಕೇಳುವ ಬಗೆ ಹೇಗೆ? ಮಾರ್ಥವನಂತೂ ರಮೆಯನ್ನು ಅಣಕಿಸಲಿಕ್ಕಾಗಿ ಅವಳ ಕಣ್ಣಿಗಿರಿಸಲ್ಲೇ ಇತರ ಹಂಡುಗಿಯಾರಿಗೆ ಹೂಗಳನ್ನು ಕೊಡು ಕೊಡುತ್ತಿದ್ದನು. ಅವಳು ತನ್ನ ನಿತ್ಯ ಹಕ್ಕಿನದಾಗಿದ್ದ ಆ ಕುಸುಮ ಗಳನ್ನು ಸರೋಜಿನಿಯಿಂದ ಬೇಡಿ ಪಡೆಯಬೇಕಾಗಿದ್ದಿತು. ಅದಕ್ಕಾಗಿ ಮಾರ್ಥವನಂತೆ ಇತರ ಹುಡುಗರನ್ನು ತನ್ನವರನ್ನಾಗ ಪಾಡಿಕೊಳ್ಳಲು ಅವಳಿಗಷ್ಟವಿರಲಿಲ್ಲ. ರಮೆಯನ್ನು ಯಾವುದಾದರೂಂದು ವಿಧಿಂದ ಅಣಕಿಸಿ, ಅವಳ ಬಾಡಿದ ಮುಖವನ್ನು ಸೋಡಿ ತೃಪ್ತಿಪಡುವುದೇ ಮಾರ್ಥವನ ಧ್ಯೇಯ! ಪರಾಜಯವನ್ನೊಂದಿಗೆ ರಮೆಯು ತನ್ನ ಶರಣಾಗತಿಳಾಗಲವೇದ್ದಿಸುವ ಯಾವುದಾದರೂಂದು ಕುರುಹನ್ನು ಕಂಡರೆ ಅವನಿಗತ್ಯಾನಂದವಾಗುತ್ತಿದ್ದಿತು. ಅವಳು ಶಾಯಿ, ಲೇಂಬ ಸಿಗಾಗಿ ಸರೋಜಿನಿಯನ್ನು ಕಾಡುವುದು, ಹಂಡುಗಿಯಾರಿಗೆ ಹೂವಿನ ಮಾಲೆ ಮಾಡಲು ಸರಾಯಮಾಡಿ ಪ್ರತಿಫಲವಾಗಿ ಕೆಲವು ಹೂಗಳನ್ನು ಪಡೆದು ಅವ್ಯಾಂದಲೇ ತೃಪ್ತಿಹೊಂದುವುದು, ಲೆಕ್ಕಿಗಳನ್ನು ಮಾಡಿಕೊಡಲು ಸರೋಜಿನಿಯ ಮಾಲಕ ತನ್ನನ್ನು ಬೇಡುವದು ಮೋದಲಾದ ವಿದ್ಯಮಾನ ಗಳು ಮಾರ್ಥವನಿಗೆ ಅನಂದದಾಯಕವಾಗಬ್ರಹ್ಮಿದ್ದಷ್ಟು. ಅದರಿ ಕೆನ್ನಿಂದ ತಿರಸ್ಕಿರಿಸಲ್ಪಟ್ಟು ಅವಳು ದೈನ್ಯದಿಂದ ಕಣ್ಣೀರಿದುತ್ತಿದ್ದರೆ, ಅವನು ಪಶ್ಚಾತ್ತಾಪಗೊಂಡು ಬೇರೆ ವಿಧಿಂದ ಸಂತ್ಯೇಷಲು ಯಶ್ವಿಸುತ್ತಿದ್ದನು. ಕಾಲಕೋಂಡಂತೆ ಮಾರ್ಥವನ ಉದ್ದೇಶಕ್ಕಾದಿಂದ ರಮೆಯೇ ಬಿಡುಗಡೆ

ಹೊಂದಿದೆಂತೆ ತೋರಿ ಅವರಿಬ್ಬರ ಹೃದಯಗಳಲ್ಲಿಯೂ ಪರಿಸ್ವರ ಗೂಢ ಸಂಬಂಧದ ಭಾಯಿಯು ಬೀಳತೋಡಿತು. ವರುಷಗಳು ಒಂದರ ಹಿಂದೊಂದರಂತೆ ಉರುಳಿ ಬಿದ್ದು ಮಾಧವನ ಪ್ರಾಧಮಿಕ ವಿದ್ಯಾಭ್ಯಾಸವು ಮಂಗಿದು ಹೆಚ್ಚಿನ ಶಿಕ್ಷಣಕ್ಕಾಗಿ ಪರ ಉಂಗಿಗೆ ಹೋಗಬೇಕಾಗಿ ಬಂತು. ರಮೇಯು ಆಗ ಶಾಲೆ ಬಿಟ್ಟಿರಲಿಲ್ಲ. ಮಾಧವನು ಹೊರಡುವ ದಿನ ರಮೇಯು ತನ್ನ ತಾಯಿಯ ಮಗ್ಗುಲಲ್ಲಿ ಕೇಶವರಾಯನ ಮನೆಯಲ್ಲೇ ನಿಂತಿದ್ದಳು! ಅವನು ರಮೇಯ ತಾಯಿಯನ್ನು ಬೀಳೈಽಳ್ಳುವಾಗ, ಅವರಿಬ್ಬರ ಕಣ್ಣಗಳೂ ಸಮ್ಮಿಳಿತವಾದನ್ನು! ಸರಜಪ್ಪೇಮುದೊಡನೆ ಆವುದೋ ಒಂದು ಹೊಸ ಭಾಯಿ ಬೆರೆತಂತಿದ್ದ ರಮೇಯ ವದನಾರವಿಂದವು ಮಾಧವನ ಮುಖದಲ್ಲಿ ಪ್ರತಿಬಿಂಬಿಸಿದಂತಾಗಿ, ಜತೆಗೂಡಿದ ಹೃದಯ ವನ್ನು ಆಯಾಸದಿಂದ ಆಗಲಬಿಟ್ಟು ಮಾಧವನು ಅಲ್ಲಿಂದ ಹೊರಟಿನು.

ಇ

ವರುಷಗಳು ಒಂದೊಂದಾಗಿ ಸರಿದುಹೋದವು. ಮಾಧವನು ತನ್ನ ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿ ಮನೆಗೆ ಈ ದಿನ ಬಂದಿದ್ದನು. ಅವನ ಆಗಮನವು ಅನಿರೀಕ್ಷಿತವಾಗಿರಲಿಲ್ಲ. ತಂಡತಾಯಿಗಳು ಮಗನನ್ನು ಪ್ರೇಮದಿಂದ ಇದಿರುಗೊಂಡು ಸತ್ಯರಿಸಿದರು. ಮಾಧವನು ಮನೆಯ ಯೋಗಕ್ಕೇಮಗಳನ್ನು ವಿಚಾರಿಸಿ, ಫಲಾಕಾರವನ್ನು ಮಂಗಿಸಿ ತುಸು ಹೊತ್ತನ್ನು ವಿವಿಧ ಕಾಲಕ್ಕೇವಗಲಲ್ಲಿ ಕಳಿದನು. ಆಮೇಲೆ ಚಿಕ್ಕಂದಿ ನಿಂದಲೂ ತನಗೆ ಆನಂದಭವನದಂತಿದ್ದ ನರಹರಿರಾಯನ ಮನೆಗೆ ಹೊರಡಲನುವಾದನು. ಕೇಶವರಾಯನಿಗೂ, ನರಹರಿರಾಯನಿಗೂ ಕಾರಣಾಂತರಗಳಿಂದ ವೈಷಮ್ಯಪೂರ್ಣರೂಪ, ಅಮು ಪ್ರಬಲವಾಗುತ್ತಾ ಬರುತ್ತಿದ್ದಿತು! ಮಾಧವನ ಸರ್ಕಾರಿವಾದ, ವಿದ್ದುತ್ತು, ಲೋಕವ್ಯವಹಾರಜ್ಞ ನಗೆಂ ಮಾತ್ರ ಇವುಗಳಿಗಿಡೆ ಕೊಡಲಿಲ್ಲ. ಅವನು ಬರುತ್ತಿರಿವಾಗ, ಬಾಲಲೀಲೆಗಳ ಒಂದೊಂದೇ ಸ್ತೋರಣೆಯು ಹೃದಯದಲ್ಲಿ ವಾಡುತ್ತಿತು. ರಮೇಯ

ಕೋಮಲಸ್ವಭಾವ, ಸೌಂದರ್ಯ, ನಡೆಸುಡಿಗಳ ಅವಶೀಷ ಮಾತ್ರ ಆತನೆ
ಹೃದಯದಲ್ಲಿ ಉಳಿದ್ದರೂ, ಆ ತರುಣ ಹೃದಯದಲ್ಲಿ ಅವಲ್ಲದೆ ಏಕ್ಕುವು
ಗಳಿಗೆ ಶಾಶ್ವತಸ್ಥಾನವಿರಲಿಲ್ಲ “ಆಕೆಯು ಆಗ ತನ್ನ ಆಶ್ರಯವನ್ನು
ಹೊಂದಲು ಆಕುರಿಸುತ್ತಿದ್ದಂತೆ ಈಗಲೂ ಇರುತ್ತಿದ್ದರೆ ಎಂತಹ ಆನಂದ!”
ಎಂದವನು ಹೆಚ್ಚೆಲ್ಲಕಿರುತ್ತಿದ್ದನು. ತನ್ನ ಪ್ರೇಮವು ಆಗಾಗ
ತೋರಿಯದಗುವಂತಿದ್ದು, ರಮೇಯು ಅದಕ್ಕೆ ಬದಲಾಗಿ ತನ್ನ ಶಾಶ್ವತ
ಪ್ರೇಮವನ್ನಿತ್ತಿದ್ದಾ ಲೆಂಬಾದು ಈಗ ಅವನ ಜಾಳಾಪಕಕ್ಕೆ ಬಂದಿತ!
ತನ್ನ ಶುಂಠಿತನಗಳ ಪರಿಣಾಮವಾಗಿ ಕಣ್ಣೀರಿಡುತ್ತಿದ್ದ ರಮೇಯ
ಮನೆಗೇಕರಮಾತ್ರ, ತಾನು ಮನೆಬಿಷುವಾಗ ತನ್ನನ್ನು ದಿಂಟಿಸಿದ
ಅವಳ ದುಃಹಿತಾಣ ದೃಷ್ಟಿಗಳು ಮಾಧವನ ದೃಷ್ಟಿಪಥದಲ್ಲಿ ಅವಶರಿಸಿ
ದಂತೆ ಭಾವವಾಯಿತು. ತಮ್ಮ ಒಂದು ದಿನದ ಕಳಹದ ಪರಿಣಾಮವಾಗಿ
ಆ ತನಕ ತಾವು ಅನುಭವಿಸುತ್ತಿದ್ದ ಗೂಢ ಪ್ರೇಮಾನಂದವು ಸ್ವರ್ಗತುಲ್ಯ
ವಾಗಿ ತೋರಹತ್ತಿತು. ಮಾಧವನು ಸ್ವಾನಂದಸಾಮಾಜ್ಯದಲ್ಲಿ
ಟಿಲಾಡುತ್ತಾ ಮುಂದಿನರಿದನು. ನರಹರಂಂಬಾಯನ ಮನೆಯ ಮೆಟ್ಟ
ಲನ್ನು ಹಕ್ಕುತ್ತಿರುವಾಗಲೇ ಒಳಗೆ ರಮೇಯ ಹೋರತು ಇನ್ನಾರೂ ಇಲ್ಲ
ವೆಂಬುದನ್ನು ಉಹಿಸಿಕೊಂಡನು. ಅರಾಮಕುಚೆಗೊರಗಿಕೊಂಡಿದ್ದ
ರಮೇಯು ಥಟ್ಟನೆ ಎದ್ದು, ಕುಚೆಯನ್ನು ಮುಂದಕ್ಕೆ ಸರಿಸಿ ಮಾಧವನು
ಜಾವಡಿ ಹತ್ತುವುದೇಳಿಗಾಗಿ ಒಳಗೆ ಹೋಗಿಬಿಟ್ಟಳು! ಪ್ರೇಮದ
ಆಹ್ವಾನವನ್ನು ಕೊಡುತ್ತಿದ್ದ ಅವಳ ಪ್ರಬುಧ್ವ ವದನಾರವಿಂದವನ್ನು
ಮಾಧವನು ನೋಡಿಬಿಟ್ಟಿದರಂದ, ಈ ಅನಾದರದೊಳಗಿನ ಅಮೃತ
ಕಣಗಳು ಆತಸಿಗೆ ಬಹು ರುಚಿಯಾಗಿ ತೋರಹತ್ತಿದವು. ಆಕೆಯು
ಒಳಗೆ ಹೋದವಲು ಇನ್ನೊಂದು ಬಾಗಿಲಿಸಿಂದ ಆಳನ್ನು ಕೂಗತೋಡಿ
ದಳು. ಸ್ವಲ್ಪ ಹೊತ್ತಿನಲ್ಲಿ ಆಚು ಬಂದು ಮಾಧವನೊಡನೆ ಯೋಗ್ಯವೇ
ಗಳನ್ನು ವಿಚಾರಿಸತೋಗಿದನು. ಮಾಧವನು ಪ್ರಕ್ಷೇತ್ತಿರುತ್ತಿರುತ್ತಿದ್ದ
ಅಲಸಿಕೆಯನ್ನು ತೋರಿಸಲಿಲ್ಲ. ಆದರೆ ಅವನ ಉತ್ತರಗಳು ಇಮ್ಮನ್ನು
ಆಮಂತ್ರಿಸುತ್ತಿರುವ ಅದೊಂದು ಹೃದಯವನ್ನು ಸ್ವತ್ತಿಸಲು ಮರೀಯಲಿಲ್ಲ.

ತಮ್ಮಿಬ್ಬರ ಸಂಭಾವನೆಯಲ್ಲಿ ತನ್ನವುಗಳ ಸಾರವನ್ನು ಹೀರಲಪೇಕ್ಕಿಸುವ ಗುಪ್ತ ಅಪೇಕ್ಷೆಯೊಂದು ಹೊಂಚುತ್ತಿರುವುದೆಂಬುದನ್ನು ಅರಿತಿದ್ದ ಮಾಥ ವನು ಅದರ ಕಡೆಗೆ ಅಲಕ್ಕ್ಯಾನಾಗಿರಲಿಲ್ಲ. ಅಷ್ಟರಲ್ಲಿ ನರಹರಿರಾಯನು ಒಳಗೆ ಬರುತ್ತಾಗೆ ‘ಓಹೋ! ಮಾಥವನೇ! ಯಾವಾಗ ಬಂದೆ? ಬಾಯಾರಿಕೆ ಯಾಗುವದೇ?’ ಎಂದು ಅಂಗಿಯ ಗುಂಡಿಗಳನ್ನು ಕೆಳಜಲು ತೊಡಗಿದನು. ಮಾಥವನು ನಗುತ್ತಾಗೆ “ಆಗತಾನೇ ಬುದೆ! ಬಾಯಾರಿಕೆಯೊಂದು ಬಂದಾಗಲೇ ಆಗಿದ್ದಿತು” ಎಂದನು. ಇಲ್ಲಿ ರಮೇಯು ತನ್ನ ಪ್ರಮಾದವನ್ನು ರತ್ನ ಕೊಂಡಳು. ತನ್ನ ತಪ್ಪನ್ನೆಚ್ಚಿರಿಸುವ ಅನನ ಸ್ವಭಾವವು ಪೂರ್ವ ಪರಿಚಯಃದ್ದುದ್ದುದರಿಂದ, ಅವಳಿಗೆ ಹಿಂದಿನ ಮಾಥುಯು=ವು ಇಂದು ವಿವೇಕದುಡಿಗೆಯಿಂದ ಕಂಗೊಟಿಸುವುದನ್ನು ಕಂಡು ಆನಂದವಾಯಿತು. ‘ಬಾಯಾರಿಕೆಯೊಂದು ಬಂದಾಗಲೇ ಆಗಿದ್ದಿತು.’ ಎಂಬ ಮಾತಿನಲ್ಲಿ ತಪ್ಪನ್ನೆಚ್ಚಿರಿಸುವ ಅಧಿಕಾರ ಚಿನ್ನೆಯು ತೋರಿ, ಅದರ ಸೌಂದರ್ಯಕ್ಕಾಗಿ ಅವಕು ಹಿಗಿದಳು. “ಎನು? ಬಾಯಾರಿಕೆಯಾಗುವದೇ? ರಮಾ! ಮಾಥವನಿಗೊಂದು ಬಾಯಾರಿಕೆ ತಾ! ಯಾರೂ ವಿಚಾರಿಸಲಿಲ್ಲವೇ?” ಎನ್ನುತ್ತಾಗೆ ನರಹರಿರಾಯನು ಮಾಥವನ ಪಕ್ಕದ ಕುಚೀಯಲ್ಲಿ ಕುಳಿತು ಕುಶಲಪರ್ತಿಗಳಾರಂಭಿಸಿದನು. ರಮೇಯು ಹಾಲಿನ ಪಾತ್ರೀಯನ್ನು ತಂದು ಮಾಥವನಿಗೆ ನೀಡುವಾಗ, ಪರಸ್ಪರ ಮುಖಾವಲೋಕನದಿಂದ ಅವರಿಬ್ಬರೂ ಆನಂದಪರವರಶಾದರಿ. ಮಾಥವನು ಆವಳ ಕೊಂಡಿಲ ಹಸ್ತದಿಂದ ಹಾಲನ್ನು ತೆಗೆದುಕೊಂಡು, ಕುಡಿದು ಪಾತ್ರೀಯನ್ನು ಹಿಂಡಿಕೊಟ್ಟಿನು. ರಮೇಯ ಮುಖ, ಭಾವಗಳ ಸಮಿನತೆಯನ್ನು ಮಾಥವನೂ, ಮಾಥವನ ಮುಖ, ಸ್ವಭಾವಗಳ ಹೊಸ ರೂಪನ್ನು ರಮೇಯೂ ಏಕಕಾಲ ದಲ್ಲಿ ಪರಿಸ್ಥಿತಿ ತ್ವರಿತಹೊಂದದಾದರು! ಪಾತ್ರೀಯನ್ನು ತೆಗೆದುಕೊಳ್ಳುವಾಗ ರಮೇಯು ತನ್ನ ಕಣ್ಣಿಗಳನ್ನೊಂದಾವತೀ ಅವನ ಮುಖಮಂಡಲನ ಮೇಲೆ ಪರಿಸಿ ಮಂದಹಚ್ಚೆಯಿಂದ ಹೋಗಿಟ್ಟಿಳು. ವಿದ್ಯಾಭ್ಯಾಸ, ಪರಣರ ‘ಸಮಾಚಾರಗಳ ಕುರಿತು, ಮಾಥವ ನರಹರಿರಾಯರೊಳಗೆ ಮಾತುಕಢಿಯಾದ ಮೇಲೆ, ಮಾಥವನು ವಾಸಿಗೆ ಹೋಗಲು ಎದ್ದುನು.

ಸಲಿಗೆಯನನಾದರೂ, ಅವರೊಬವವನಾಗಿದ್ದು ದರಿಂದ, ಆ ದಿನ ಕುಳಿತು ಕೊಳ್ಳಲು ನರಹರಿರಾಯನ ಮನಃಪೂರ್ವಕವಾದ ಒತ್ತಾಯವಿದ್ದಿತು! ವಾಧವನು ಕೆಲವು ಕಾರಣಗಳನ್ನು ಹೇಳಿ, ಹೋಗದೆ ಉಪಾಯವಿಲ್ಲ ವೆಂಬುದನ್ನು ರುಚಾಪಡಿಸಿ ಹೊರಟಿನು. ಮೆಟ್ಟಿಲು ಇಳಿಯುತ್ತಿರುವಾಗ, ಒಳಗಿನ ಕೊರಡಿಯ ಮಂಚವು ಭಾರವಿಳಿಸಿಕೊಂಡು ಮೈಮುರಿದ ರೆಬ್ಬಿನು ಬಡಿದು ಅವನ ಹ್ಯಾದಯವು ಮೃದುವಾಗಿ ಪ್ರತಿಧ್ವನಿಸಿತು. ವಾಧವನು ಮುಖಿತರುಗಿಸಿದಾಗ, ಈನ್ನ ಸ್ವಾಪ್ರೇಮಪೂರ್ವ ದೃಷ್ಟಿಯಿಂದ ನೋಡುತ್ತಿದ್ದ ರಮೆಯ ಮನೋಜರಮೂರ್ತಿಯು ಗೋಚರಿಸಿ ಅವನು ಹ್ಯಾದಯ ಬಡಿತದೊಡನೆ ನಿಧಾನವಾಗಿ ಅಲ್ಲಿಂದ ನಡೆದುಬಟ್ಟಿನು.

ಳಿ

“ಏನು? ರಮೆಯಾನ್ನು ತರುವುದೋ? ತರುವುದಾದರೂ ಇಷ್ಟೆಲ್ಲಾ ಮಾಡಿದ್ದಕ್ಕೆ ಅವನ ಮಾರ್ಗನ್ನೇ ತರಬೇಕು! ನೋಡುವ! ನಮ್ಮ ವಾಧುವಿಗೆ ಬೇರೆ ಹೊಳ್ಳಿ ಸಿಕ್ಕಿದಿದ್ದರಲ್ಲವೋ?”

ಕೇಶವರಾಯನ ಪತ್ತಿ ಸೀತಾಬಾಯಿಯು ಒಳ್ಳೇ ಜಾಡಿಯಾದ ಹೆಂಗಸು. ತನ್ನ ಪತಿಯ ಸ್ವಭಾವವನ್ನು ರಿತಿದ್ದ ಆಕೆಯು, ಸ್ವಭಾವಿಕ ಸೌಜನ್ಯದಿಂದ ಅವನ ಮನಮೆಚ್ಚಿಸಿ ನಡೆಯುತ್ತಿದ್ದಳು. ಕೇಶವರಂತಾಯನು ಅವನೇಕಿಯಾಲ್ಲ. ನಿಷಾಷಣ್ಟ್ಯ, ಸರಳತನ, ಸದ್ಯತನೆ ಮೊದಲಾದ ಉತ್ತಮ ಗುಣಗಳಿಂದ ಅವನು ಎಲ್ಲರ ಮೆಚ್ಚಿಗೆ ಪಾತ್ರನಾಗಿದ್ದನು. ಆದರೆ, ಕ್ರೋಧಗೊಂಡ ಹ್ಯಾದಯವು ತಪ್ಪುದಾರಿಯನ್ನು ಸೂಚಿಸುವಾಗ ಅಂಥತೆಯಿಂದ ಅದನ್ನು ಅನುಕರಿಸುವ ಮಾನವನ ದುರ್ಬಲತೆಯು ಅವನನ್ನೂ ಬಿಟ್ಟಿರಲಿಲ್ಲ! ಇಂಥಾ ಸಮಯದಲ್ಲಿ ಸೀತೆಯು ತನ್ನ ಪರಿಶುದ್ಧ ಪ್ರೇಮದಿಂದ ಅದನ್ನು ತಿದ್ದಲು ಪ್ರಯತ್ನಿಸುತ್ತಿದ್ದಳು. ಅವಳಿಗೆ ರಮೆಯಲ್ಲಿ ಪ್ರತ್ಯಾಕ್ಷರ್ಯವಿದ್ದಿತು. ತನ್ನ ಮಗನಿಗೆ ರಮೆಯನ್ನು ಮಣಿಪೀಮಾಡಿಸಿ ದರೆ, ಮುಂದಿನ ಜೀವಮಾನವು ಸುಖಪ್ರದವಾಗಬಹುದೆಂದು ಅವಳ

ಭಾವನೆ. ಪ್ರಕೃತ ಕೇಶವರಾಯ, ನರಹರಿರಾಯರೊಳಗೆ ವೈಷಮ್ಯವಿರುವಾಗ ಈ ಮಂದಾವೆಯ ಪ್ರಸ್ತಾಪವನ್ನೆತ್ತುವುದಾದರೂ ಹೀಗೆ? ಅದರೆ, ಇಂಥಾ ವೈರದೆಡೆಯಲ್ಲಿಯೂ ಅವರೊಳಗಿನ ಕೊಟುಂಬಿಕ ಹೊಕ್ಕು ಒಳಕೆಗಳಿಗೆ ತಡೆಯಿರುತ್ತಿದ್ದಿಲ್ಲ. ವಾತ್ರೆವಲ್ಲ, ರಮೇಯ ತಂಡತಾಯಿಗಳಿಗೆ, ಅವಳನ್ನು ಮಾಧವನಿಗೆ ಕೊಡಬೇಕೆಂಬ ಉತ್ಸಂಜ್ಞೆಯಿದ್ದಿತು. ರಮಾ ಮಾಧವರ ಪ್ರಮಂಧವು ಅವನ್ನು ಇನ್ನುಷ್ಟು ಪ್ರಬಲಗೊಳಿಸಿದ್ದಿತು! ಅದರೆ, ಪ್ರಧಮಕಾ ಜೀಕಾದುದು ಕೇಶವರಾಯನ ಸಮೃತಿಯಲ್ಲವೇ? ಆತನು, ವೈರದೆಸೆಯಿಂದ ಈ ಕಡೆಗೆ ಗಮನಕೊಡದೆ ತನ್ನ ಮಗನಿಗೆ ಬೇರೆಕಡೆಯ ಹುಡುಗಿ ಮಾತನಾಡಿಸುತ್ತಿದ್ದನು. ತನ್ನ ಸರ್ವ ತಾಗಿಗಿಂದ ಲಾದರೂ ರಮೇಗೆ ಸುಖವುಣಿಸಬೇಕೆಂದು ನರಹರಿರಾಯನ ಇಚ್ಛೆ ಮಾಧವನಿಗೆ ಅವಳನ್ನು ಕೊಟ್ಟುಬಿಡುತ್ತಿದ್ದರೆ, ಅವನ ಇಚ್ಛಾಪೂರ್ತಿಯಾಗುತ್ತಿದ್ದಿತು. ಹಾಗಾಗೆಬೇಕಾದರೆ ಆತನು ತನ್ನ ವೈರಿಗೆ ಶರಣುಹೋಗಬೇಕು. ಅದು ಹೇಗಾಗುವದು? ಈ ಎಲ್ಲಾ ಕಾರಣಗಳಿಂದ ನರಹರಿರಾಯನು ನಿರುಪಾಯನಾಗಿದ್ದನು. ಕೊನೆಗೆ, ಸಿತೆಯು ತಮಗೆ ಅನುಕೂಲಳರುವುದರಿಂದ ಅವಳ ಮೂಲಕ ಮಾತನಾಡಿಸುವ ಸಾಹಸಕ್ಕೆ ಕೈಯಿಕ್ಕೆದನು. ಕೇರವರಾಯನು ಉಟಮುಗಿಸಿ ಒಬ್ಬನೇ ಕುಳಿತು ಏಳ್ಳೆ ಜಗಿಯುತ್ತಿರುವ ಅನುಕೂಲ ಸಮಯದಲ್ಲಿ, ರಮೇಯ ತಂಡತಾಯಿಗಳಿಂದ ಪ್ರೀರಿತಳಾದ ಸಿತೆಯು ತನ್ನ ಆಂತರ್ಯಾವನ್ನು ಬಿಚ್ಚಿದಳು. ಕೊಡಲೇ ರಾಯನು ಸಿಡುಕೆಸಿಂದ ಮೇಲಿನ ಉತ್ತರವಿತ್ತನು.

ಸಿತೆಯು ಸ್ವಲ್ಪ ಸಿಧಾನ್ವಿಸಿ “ಬಹು ಒಕ್ಕೆಯ ಹುಡುಗಿ, ರಮೇಯಂತಹ ಹುಡುಗಿಯರು ಇನ್ನೆಲ್ಲಿಯೂ ಮಾಧವನಿಗೆ ಸಿಕ್ಕಲಾರರು!” ಎಂದು ರಾಯನನ್ನು ಸಮಜಾಯಿಸಲಿಕ್ಕೆಂಬಂತೆ ಅಲ್ಲೇ ಕುಳಿತೆಳು.

“ಹೌದು! ಅವಳು ದೇವಲೋಕದಿಂದ ಇಳಿದವಳು! ನಿಮಗೆ ಹೆಂಗಂಸರಿಗೆ ಬೇರೇನೂ ಕಸುಬಿಲ್ಲ. ಯಾರಾದರೂ ವೈಯಾರ ಮಾತಾಡಿಸಿನೇ ಇಂದ್ರ! ಸಿನೇ ಚಂದ್ರಸೆಂದರಾಯಿತು. ಅವರೇ ಪರಂದ್ವವ!”

“ಯಾರೂ ಹೇಳಿದ್ದರೆ ನಮಗೆ ಗೊತ್ತಾಗುವದಿಲ್ಲವೇ? ಚಿಕ್ಕಂದಿ
ನಿಂದಲೂ ಒಟ್ಟಿಗೆ ಬೆಳೆದವರು! ವಾಧವನ ಮೇಲೆ ಅವಳಿಗೆಯ್ದು ಪ್ರೀತಿ
ಇದೆಯೆಂದು ತಿಳಿದೆಯೇ? ವಾಧ, ಬಾಯಿಚಿಟ್ಟು ಹೇಳಿದ್ದರೂ,
ಅವನಿಗೂ ಅವಳಲ್ಲಿ ಬಹು ಪ್ರೇಮ.

“ಸಾಕು, ಸಾಕಿನ್ನು! ಆ ನರಹರಿರಾಯನು ನನಗೆ ಏನೆಲ್ಲಾ ವಾಡಿ
ದ್ವಾರೆಂದು ನಿನಗೆ ಗೊತ್ತಿದೆಯೇ? ನೀವು ಹೆಂಗುಷರು, ಅವಳು ಹೀಗೆ, ಇವಳು
ಹಾಗೆ ಎಂದು ಹೇಳುವುದಕ್ಕಾಗು ದೀರಿ! ಅವನ ಮಗಳನ್ನು ಕಂಡು ಮದುವೆ
ಮಾಡಿಸುವಷ್ಟು ಆಪತ್ತಿ ನನಗೀಗ ಬರಲಿಲ್ಲ!”

ನರಹರಿರಾಯರಿಂದ ನಮಗೇನಾಗಬೇಕು? ನಮಗೆ ಬೇಕಾದುದು
ಹುಡುಗಿಯ ಗುಣ ನಡತೆ. ರಮೇಯನ್ನು ತರುವುದಾದರೆ ಅವರು ಸಹ
ನಮ್ಮ ಯಾವ ಶರ್ತಕ್ಕೆ ಬೇಕಾದರೂ ಒಪ್ಪುತ್ತಾರಲ್ಲ!”

“ಎಲ್ಲಾ ಗೊತ್ತುಂಟು! ಒಪ್ಪದೆ ಏನ್ನಿ? ತನಗೆ ಫಾಯಿದೆಯಾಗುವ
ದೆಂದರೆ ಎಲ್ಲರೂ ಒಪ್ಪುತ್ತಾರ! ಅವನು ಒಪ್ಪಲಿಕ್ಕೆ ನಾನು ಕೇಳಬೇಕಲ್ಲ!”

“ಏಕೆ ಕೇಳಬಾರದು? ಅವರು.....ಎಂದು ಸಿರೆಯು ಮಾತು
ಮುಂದರಿಸುವವ್ಯಾರಳ್ಳಿ, ಕೇಶವಂಬಾಯನು ಮುಢ್ಯದಲ್ಲಿ ಏಬಾಯಿಹಾಕಿ” ಸಾಕು
ನಿನ್ನ ಲೆಕ್ಕರು! ಲೆಕ್ಕರಿಗೇನೂ ಕಡಿಮೆಯಿಲ್ಲ!” ಎಂದು ಅಲ್ಲಿಂದೆದ್ದು ಆಂಗಿ
ಹಾಕಿಕೊಂಡು ಬೇರ ಕೆಲಸಕ್ಕೆ ಹೂರಟಿಹೊಂದನು. ನರಹರಿರಾಯನೂ
ಅವನ ಪತ್ತಿಯೂ ಹೇಳಿದುದನ್ನು ತಿಳಿಸಿ ತನ್ನ ಗಂಡನನ್ನು ಮನಸ್ಸೊಲಿಸ
ಬೇಕೆಂಬ ಇಚ್ಛೆಯು ಸಿರೆತಾಬಾಯಿಗಿಡ್ಡಿತು! ಆದರೆ ಸಮಯವು ಒಳ್ಳೇದಲ್ಲಿ
ವೆಂಬುದನ್ನು ತಿಳಿದು, ರಾಯನಃ ಹೋಗುವವರಿಗೆ ಅಲ್ಲೇ ನಿಂತಿದ್ದು ಒಳಗೆ
ಹೂರಟಿಹೋಂಡಣ.

ಫಿ

ವಾಧವನು ಇಂದು ರಮೇಯ ದುಃಖಪೂಜ್ಯ ಮುಖವನ್ನು
ನೋಡಿದ್ದನು. ತನ್ನ ತಾಯಿಯು, ಅವಳನ್ನು ಬದಿಯಲ್ಲಿ ನಿಲ್ಲಿಸಿಕೊಂಡು

ತಲೆದೆಡಷ್ಟುತ್ತಿರುವಾಗ ರಮೇಶು ಆವುದೋ ಒಂದು ತೀವ್ರ ವೇದನೆ ಯಿಂದಿದ್ದ ಶಿಂಬುದನ್ನು ಕಂಡಾಗಲೇ ಮಾಧವನು ಖಾಹಿಸಿದ್ದನು. ತನ್ನನ್ನು ನೋಡಿವ ಮೇಲಂತೂ ಕಣ್ಣಿಗಳಿರತೂ ತುಂಬಿಬಂದು, ಸೀತೆಯ ಪ್ರಶ್ನೆಗಳಿಗೆ ಅವಳು ನಡುಗು ಧ್ವನಿಯಿಂದ ಉತ್ತರಕೊಟ್ಟಾಗ, ತಾಯಿಯು ಬಗ್ಗಿ ಅವಕ ಕಣ್ಣೀರನೊಂದಿರಸಿದರೂ ಕಾರಣಗಳನ್ನು ಕೇಳಿದಿದ್ದು ದನ್ನು ಅವನು ನೋಡಿದ್ದನು. ರಮೇಶುನ್ನು ಆಳಕಿಸುವ ಆಭ್ಯಾಸವು ಚಿಕ್ಕಂದಿಸ್ತ್ತ ಅವನಿಗಿಡಿತು ಇದರಲ್ಲಿ ತರಬೇತಿ ಹೊಂದಿದ ಮಾಧವನ ಮುಖವು, ಪೌರಿ ಮರ್ಮಸ್ಥಿತಿಯೂ ಅದನ್ನು ಮರೆಯಲಿಲ್ಲವೇನ್ನು ಬಹುದು. ಮಾಧವನ ಕಣ್ಣಿಗಳಲ್ಲಿಯೂ ಸೀರೋಸರಿಡಂತಾಗಿ, ಅಲ್ಲಿ ಸಿಲ್ಲಲಾರದೆ ಸೀದಾ ತನ್ನ ಕೊರಡಿಗೆ ಹೊರಟಿಕೊಂಡನು. ಅವನ ಹೃಸಯಪತ್ರದಲ್ಲಿ ಬಹು ಕಾಲದಿಂದ ಮೂಡಿ ಮಿನುಗುತ್ತಿದ್ದ ಬಣ್ಣಿಗಳಿಲ್ಲ ಇಂದು ಮುಸಿ ಚೆಲ್ಲಿದಂತಾಗಿದ್ದಿತು. ಆತನು ಕೊರಡಿಯು ಒಂದು ಆರಾಮಕುಚೀ ಗೊರಗಿಕೊಂಡು ತುಸು ಹೊತ್ತು ವೇದನೆಂಬುನ್ನು ಭವಿಸಿದನು. ಕೆಲ ಹೊತ್ತಿನ ಮೇಲೆ, ಇದಿನ ಮೇಜಿನ ಮೇಲಿದ್ದ ಶಾಗವನೋದನ್ನು ತೆಗೆದು ಆತುರದಿಂದ ಓದಹತ್ತಿದನು.

.....ರಿಗೆ.

ತಮ್ಮನ್ನು ಮಾಧು ಎಂದು ಕರೆಯುತ್ತಿದ್ದಾಗ ನಾನು ಪಡೆಯುತ್ತಿದ್ದ ಆನಂದದ ಘಾಯೆಯನ್ನು ಸಹ ಮರೆಯಂತೆ ಪ್ರಕೃತದ ವಿವ್ಯಮಾನಗಳು ನಷ್ಟಿಸುತ್ತಿವೆ! ಆದರೆ ನಾನೇಂತು ಮರೆಯಲಿ! ಯಾವುದಕ್ಕಾಗಿ ಮರೆಯಲಿ? ಅದನ್ನು ಮರೆತುಬಿಟ್ಟು ಮತ್ತುವುದಕ್ಕಾಗಿ ನಾನಿ ಹೃದಯವನ್ನು ತೆರವುಮಾಡಿಡಲಿ! ಪೀಠಿಯಿಂದ ನಾನಾಗಿ ಮುದುಡಿಸಿದ ಆ ಎರಡಕ್ಕೂರಗಳ ಸಂಕುಚಿತ ನಾಮವು ಅದೇವ್ಯು ಆರ್ಥಾದೂ ಯಾವುದು ವಾಗಿದ್ದಿತ್ತಃ! ನಾನು ಈ ನಾಮವನ್ನು ಪ್ರೇಮದಿಂದ ಸವಿಯುತ್ತಾ ಬಂದಂತೆ, ಅದು ಈ ನಾಲಿಗೆಯಿಂದ ಸಂಪೂರ್ಣ ಅದೃಶ್ಯವಾಗುವ

సుదినప్పొందిదేయోందు భావిసిచ్చేను! “అదాగదు! ‘మాధవ రాయరు’ ఎందు దిఁఫ్ఫెవాగి సంబోధిసువడే నిన్న ముందిన భాగ్య!” ఎందు నన్న దుష్టేవవు సారుత్తిదే. నానిదక్షోషప్పలాడేను! ప్రకృత తమ్మ సంబోధనేయ గేరి యోందు ఖాలియాగియే ఉళియలి! నన్న హక్కెన్న ఆపకెరిసలేత్తి సువ ఒందెరదు విచ్చవానగళ ఆధికార వన్న నానోష్టప్పవుదిల్ల నన్న కణ్ణముంది ఈగ ఎరడః పథగలివే. ఒందు కట్టవ్యక్కెద సేరళనిందావరితవాగిద్ద, ఆమృతకెనిగళింద తోఱిసువంతకుదు. ఇన్నోందు ఒడనేయే నన్నన్న ఆగాధ కందరక్కురుళసువంథాద్దిదే! అంతా, నానీఁగ తమ్మింద పడియుత్తిద్ద గూఢానందద గడియింద హోరగి కాలిడువవళు. ఈ సుముకూతెదల్లి (ఇదన్న సుముకూతెవెందే కరేయువెను!) ఈ ఆభాగిని గొమ్మె దశనవన్నీయువిరా?

తమ్మ “దమా”

కాగడవన్న ఓది ముగిసువాగ మాధవన కప్పోలగళల్లి కణ్ణోర ధారీగళిరదు నిధానవాగి ఉరుళహోగుత్తిద్దవు! తుసు కొత్తనల్లి దిగ్గజయవన్న పడిద భట్టనంతే ఆక్కను ఉల్లాస భరితనాదను.

ఈ

రమా! పంథదళ్ల గేద్దవరారెందు ఈగ హేళబముదే? మాధవను ప్రేమవుణి దృష్టియింద రమేయన్న నోదుతూ కేళిదను?

“యారు? నొదలు వొక్కనాడిదవంచు? నాను నన్న శపథక్కే తప్పి సెడిదుదిల్ల.” అవళ గల్లద కంబసియు పూరా ఆరిరలిల్ల వాదరూ ఆదు నగేయ శోభయస్తు కేడిసలిల్ల ఎందు రమేయు ముగుళు నగేయింద మాధవన కుచీయ బిన్నన్నాదరిసి నింతళు ఆవను ప్రేమవిత్తిత పరికాశ్యదొడనే “గెద్దవళు నీనేయేన. రమా! హాగాదరి నన్న వేజిన మేలే కాగదవన్న బరదిట్టువళు యావ రమా!” ఎందను.

“ఆ కాగదద, మేలిన ఖాలి పంగ్రుయల్లి నానావ ఆక్షర గళన్న సేరిసలెందు హేళువిరా?” ఎన్న వాగ రమేయు కందిదానన దింద మాధవనన్న సోఇంత్తిద్దళు.

“నొదలు సోఇతవరారెంబ నిష్కషేయాగబేకల్లవే? నాను నినగే కలిసికొండువుదన్న అందే చిట్టురువెన్నల్ల!”

“నానే సోఇతవళు! సోఇతు తరణాదవళు! తరణాగతళగే ప్రాణదానమాడలు మరియువిరే?” ఎన్న వాగ రమేయ కంతవు చిగిదుబందు ముందే మాతు కొరడదంతాయితు. మాధవను తుసుకొక్కు క్షటిస్తునాదను. రమేయ ప్రత్యేగి ఖుత్తరవన్న కొదలు సమయ బేకిరలిల్ల! ఆదన్నవను నొదలే తయారిసి తందిద్దను. ఆదరే, రమేయ బాడిదాననవన్న ప్రతిబింబిసలు, మృదువాగి అల్లోలకల్లోలవాగుత్తేద్ద ఆతన హైదరు సరసియు తుసు శాంక వాగబేకాయితు. మాధవను రమేయ కోమల హస్తగళిరడన్నా హిడిదఃకొండు ‘రమా!’ సీను నన్నన్న ‘మాధు’ ఎందే కారు! నావు అందిన రమా మాధుగళాగియే ఇరోణా!” ఎందను.

“నావు అందిన రమా మాధుగళ ప్రభుధ్య ప్రతిమంతిగళా గిరలు ప్రకృత కడెయిదేయింబుదన్న మరతిరువిరా? నిమ్మ తందే యపర మాతన్న మిారలు ఎడిగొళ్లువిరే?”

ಮಾಥವನು ತುಸು ದಿಟ್ಟಿತನದ ಮುಗುಳು ನಗೆಯಿಂದ “ಅದೆಲ್ಲ ನಿನಗೇಕೆ? ನನ್ನನ್ನ ಬೇಕಾದಂತೆ ಕರೆಯುವ ಸ್ವಾರ್ಥವನ್ನು ಮೊದಲು ಸಾಧಿಸಿಕೊ! ನನ್ನ ಕರ್ತವ್ಯವನ್ನು ನನ್ನ ಪಾಲಿಗ ಬಿಡುವುದಕ್ಕೂ ನಿನಿಗಿಷ್ಟುವಿಲ್ಲವೇನು?” ಎಂದನು.

“ಅಂದಿನ ಧಾರ್ಷ್ಯವೇಂದು ಯಾವ ಅನುಭವಕ್ಕೂ ಆಹುತಿ ಯಾದಂತೆ ತೋರುವುದಿಲ್ಲ!” ಎನ್ನ ತಾತ್ ರಮೇಯು ಮುಗುಳು ನಗೆಯಿಂದ ಮಾಥವನನ್ನು ನೋಡಿದಳು!

“ಹೋದು ರಮಾ! ಒಂದಕ್ಕೂ ಎರಡಕ್ಕೂ ಅಳುವ ಅಭ್ಯಾಸವು ನಿನಗೂ ಹೋಗಲಿಲ್ಲ! ನಿನು ಅಂದಿನ ರಮೇಯೇ ಆಗಿರುವಾಗ ನಾನೂ ಅದೇ ಮಾಥುವಾಗಿರಬಾರದೇಕ್ಕ?”

ರಮೇಯ ಮುಖವುಲವು ಅರಳಿತು. ಅವಳು ಹೇಣಿದಿಂದ ಕುಚೀರು ಹಿಂಬದಿಯಲ್ಲಿ ಮಾಥವನ ಮುಖದೆಡಿಗೆ ಬಗ್ಗಿ “ಆ ಎರಡಕ್ಕರ ಗಳ ಬದಲಿಗೆ ಇನ್ನೇ ರಡಕ್ಕರ ಗಳನ್ನು ಉಪಯೋಗಿಸಲು ನನಗೆ ಅನುಮತಿ ಕೊಡುವಿದಾ? ಎಂದರೂ,

ಮಾಥವನು ತಿಳಿ ಎರಡು ಕ್ರಿಗಳನ್ನೂ ಎಡಗಟ್ಟಿಕೊಂಡು “ರಮಾ! ನಾನು ನಿನ್ನವನೆಂದೇ ತಿಳಿ! ನನ್ನಿಂದ ಬೇಕಾದುದನ್ನು ಅನುಮತಿಗೆ ಕಾಯದೆ ಸ್ವಾನಾಗಿ ಪಡೆಸುವುದು. ನಿನ್ನ ಆ ಎರಡಕ್ಕರ ಗಳ ಸವಿಯನ್ನು ನಾನೂ ನೋಡಲೇ?”

ಹಿ....ಯಾ!....

ರಮೇಯ, ಕಂಠವು ಉಟ್ಟಿಹೋಗಿ ಮುಖವನ್ನು ಮಾಥವನ ಎಡಿಗೊತ್ತಿದಳು. ಇಬ್ಬರ ಷ್ಟ್ಯಾದಿಯಗಳೂ ವೇಗವಾಗಿ ಬಡಿಯಲಾರಂಭಿಸಿದವು!

2

ಈ ದಿನ ಸರಹಿರಾಯನ ಮನೆಯಲ್ಲಿ ಗಡ್ಡಲವೇ ಗಡ್ಡಲ! ಸೆಂಟ್ ರವ್ನರು, ಉರ ಪರಿಶಾರ ಜನರು, ಚಾವಡಿ, ಚಪ್ಪರ, ತೋಟ, ಮನೆ

ಯೋಳಗೆಲ್ಲ ತುಂಬಿದ್ದಾರೆ. ಎಲ್ಲೆಲ್ಲಿಯೂ ಆನಂದ, ಎಲ್ಲೆಲ್ಲಿಯೂ ಕೋಲಾಹಲ! ಒಂದು ಕಡೆ ಬೇರಂತು ವಾಲಗಗಳ ಅಬ್ಜರ, ಇನ್ನೊಂದೆಡೆ ಯಂತ್ರ ಹುಡುಗರ ಆಭರಣ! ಮತ್ತೊಂದೆಡೆಯಂತ್ರ ಸಫಿಕರ ಪಂಚಾಯತಿಕೆ! ಬೇರೋಂಡೆಡೆಯಂತ್ರ ಹೆಂಗಸರ ಪಿಸಪಿಸಿ! ಆಂತೂ ಎಲ್ಲೆಡೆಯಂತ್ರ ಎಂದೂ ಇಲ್ಲದ ಗೌಜ! ಉತ್ತಾಹ! ಬರುವವರು, ಹೋಗುವವರು, ಸಬ್ಬಿ ಸುಧಾರಿಸುವವರು, ಉಂಟು ತಿಂದು ತೇಗುವವರು, ಹೆಣ್ಣಿನ ಕಡೆಯವರು, ಗಂಡಿನ ಕಡೆಯವರೆಂದು ಜನಸಮೂಹಕ್ಕುಂತೂ ಲೆಕ್ಕಾವೇ ಇಲ್ಲ! ಹೆಂಗಸರ ಸಿರೆ ಕುಪ್ಪಸ ಆಭರಣಗಳ ಶೃಂಗಾರ, ಗಂಡಸರ ಘೋಕ್ಕು, ಜಂಬುಂಡಾಸಗಳ ಬೆಡಗು, ಮದುವೆ ಚಪ್ಪರದ ನಾನಾವಿಧಾಲಂಕಾರಗಳಿಂದ ಇಡೀ ಮನೆಯೇ ಧಗಧಗಿಸುವಂತಿದ್ದಿತು. ಇಷ್ಟೆಲ್ಲ ಸಂಭ್ರಮಗಳೇನೆಂದು ಬೇರೆ ಹೇಳಬೇಕೇಂದು.

ನಮ್ಮ ಮಾಧವನಿಗೂ ರಮೇಶ್ ಇಂದೇ ವಿವಾಹವುಹೊತ್ತಿವಾಗಿ ಅದು ಹೇಗಾಗುವುದು? ಕೇಶವರಾಯನು ಒಪ್ಪಬೇಕೆಲ್ಲ?" ಎಂದು ವಾಚಕರು ಪ್ರತ್ಯೇಕ ಸಬಹುವು. ಕೇಶವರಾಯನೇನು ಅವವೇಕಿಯಲ್ಲ! ರಮೇಶ್ ಮೇಲೆ ಉಪನಿಷದ್ ಪುತ್ರಿವಾಕ್ಸಲವನ್ನು ಸೀಪು ಒಳ್ಳಿಸಿ. ಮಾಧವನಂತೂ ರಮೇಶ್ ಹೊರತು ಇನ್ನಾರನ್ನಾ ವಿವಾಹವಾಗಲಾರೆನೆಂದು, ಭಯ, ದಾಕ್ಷಿಣ್ಯಗಳನ್ನು ಬಿಟ್ಟು ಅವನೊಡನೆ ಕಂರೋಕ್ಕೆವಾಗಿ ಹೇಳಿದ್ದಳು. ಅವನಿಗಿದ್ದುದು ಸರಹರಿರಾಯನೊಬ್ಬನ ಮೇಲೆ ಮಾತ್ರ ಪೈರ. ಈ ಪೈರವನ್ನು ಕಟ್ಟಿಕೊಂಡು ಮಗನ ಹಕ್ಕನ್ನು ಅಲ್ಲಗಳಿಯಲ್ಲವ ಆಧಿಕಾರವು ತಪಗಿಲ್ಲವೆಂಬುದನ್ನು ವಿವರಿಸಿದ್ದಾರೆ ಸ್ವಾಜಿಂದಿರಲಾರೆನೆಂದು ಸರಹರಿರಾಯನೊಡನೆ ಖಂಡಿತವಾಗಿ ಹೇಳಿದ್ದಳು. ಆದುದರಿಂದ ಈನ್ನ ಸರ್ವಸ್ವವನ್ನು ಏಸಿಯಾವರೂ ರಮೇಶ್ ಸುಖಕ್ಕೆ ಭಂಗಬಾರದಂತೆ ಸೋದಂಬೆಕೆಂದು ಆತನು ಸಂಕಲ್ಪಿಸಿದ್ದನು. ಇದಕ್ಕಾಗಿ ಅಭಿಮಾನವನ್ನು ಒತ್ತಪ್ಪಿಗಿಟ್ಟು ಕೇಶವರಾಯನನ್ನು ಶೈಲಿಪ್ರಾಪ್ತಿಸಲು ಅವನು ಸಿದ್ಧನಾದನು.

ನಂ ಇನ್ನೇನು? ಇತ್ತಂಡದವರೂ ತಮ್ಮ ಮಕ್ಕಳ ಹಿತಚಿಂತನೆಗಾಗಿ
ಪೈರವನ್ನು ಬಿಟ್ಟು ಒಂದಾಗಿದ್ದರು. ಅಂತೂ ಈ ದಿನವೇ ವಿವಾಹ!
ಇನ್ನು ಧಾರೆ ಮುಹೂರ್ತಕ್ಕಾಗಿ ಹೆಚ್ಚಿ ಸಮಯವಿಲ್ಲ. ವರನನ್ನು
ಶ್ರಂಗರಿಸುವವರ ಕೆಲಸವು ಸುಲಭದಲ್ಲೇ ಮುಗಿದಿದೆ! ಮಾಧವನು ನವ
ನಾಗರೀಕ ತರಣನಲ್ಲವೇ? ಅವನು ಕುತ್ತಿಗೆ ತುಂಬಾ ಹಾರ, ದೊಡ್ಡ ಜರಿ
ಮುಂಡಾಸುಗಳಿಗೂಪ್ತದೆ ಆಧುನಿಕ ‘ಫೇರನ’ನ್ನೇ ಇನ್ನುಕರಿಸಿದ್ದನು.
ಆದರೆ ರಮೇಯನ್ನು ಶ್ರಂಗರಿಸಿದಪ್ಪು ಹೆಂಗಸರಿಗೆ ಸಾಕಾಗುವುದಿಲ್ಲ.
ಹೇಗೂ ಮುಗಿಸಿಯಾಯಿತು! ಇನ್ನು ತಡವಿಲ್ಲವಯ್ಯಾ! ಅಲ್ಲಿ ನೋಡಿ!
ಒಂದೆಡೆಯಿಂದ ವರನನ್ನೂ ಇನ್ನೊಂದೆಡೆಯಿಂದ ವರ್ಧಿಸಿದ್ದೇ
ಕರಕೊಂಡು ಹೋಗುತ್ತಿದ್ದಾರೆ! ಇನ್ನೇನು-ಅವರ ಮುಂದಿನ ಜೀವ
ಮಾನದ ಪ್ರತಿಯೊಂದು ಕ್ಷಣವೂ, ಪ್ರೇಮಮಯ! ಆನಂದದಾಯಕ!
ಆನ್ನತಬಿಂದು! ಸಂಖಿದ ಹನಿ! ಸಾಕಿನ್ನು! ಬೇಂದು ವಾಲಗಗಳು ನೋಳಗು
ತ್ತಿವೆ! ಈ ಉಬ್ಬರದ ಮಧ್ಯ ಇನ್ನೂ ಹೇಳಿದರೆ ಕೇಳುವವರು ಬೇಕಲ್ಲವೇ?

|| ಸಂಪೂರ್ಣ ||



“ಗಂಗೆಯೊಳಗಿನ ನಾವೆ”

ಅಧ್ಯಾತ್ಮ

“ನಿಮಣಲ ಪ್ರೇಮ”

ಬರಹವಾರಿ: ಸೈಕ್ಕಾರ ಸುಲಕ್ಷಣೆ, ೧೯೮೫

ರುಡಯ ಪ್ರವೇಶಪ್ರ . ಸಂಕುಲಾರಾಗುತ್ತೆ ಲೇ ಪರದಯು
 ಬಿಟ್ಟತು. ‘ರುಡುಂತಲೇಯ ನ ಟೀರ ವ್ಯಾಖಿದ ತಾರಾದೇಸಿಯು ‘ರಾಜಾ
 ದುಷ್ಯಂತ’ನೆಡರಿಗೆ ತನಗಾದ ಅಪವಾದದ ಅಸರ್ವತೆಯಿಂದಂಥಿಷ್ಟ ಸುಧ
 ಶಬ್ದಗಳನ್ನುಚ್ಚಿರಸುವಾಗಲಂತಹ ಪ್ರೇಕ್ಷ ಕರ ಕರಷಣ ದ್ವಾಸಿಯು ನಾಟಕ
 ಗೃಹದ ಮುಚ್ಚಿಗೆಯನ್ನೇ ಕಿತ್ತು ಕೊಂಡು ಹೋಗುವಂತೆ ತೋರಿತು
 ಪ್ರೇಕ್ಷ ಕರು ಲೋಕರೂಪಾಯನ್ನು ಮುಕ್ತಿ ರಂಗಸ್ಥಳದ ಕಡಗೆ ಧಾರಿಸಿ
 ಗುಂಪು ಗುಂಪಾಗಿ ನಿಂತುಕೊಂಡರು. ಆಕೆಗೆ ಬಹುವಾಸವಾಗಿ ಕೊಟ್ಟಿ
 ಪಸ್ತುಗೇ ರಾಶಿಯಾಗಿ ಬಿಟ್ಟಿದ್ದವು. “ರಂಗಸ್ಥಳದ ಮುಕ್ತಿ ಪ್ರವೃತ್ತಿಸಿ
 ಯಾರುತ್ತಾ?” ಮೇನಕೆಯು ರುಡುಂತಲೇಯನ್ನು ತನ್ನ ಪ್ರಷ್ಟಕ ಏಮಾನೆ
 ದಲ್ಲಿ ಕೂಡಿಸಿಕೊಂಡು ಹೋಗದಿದ್ದರೆ ಇನ್ನೇನಾಗುತ್ತಿತ್ತೂ ದೇವರೇ
 ಬಲ್ಲಿ! ಕಂಪನಿಯ ಮಾಲಕನು ಸ್ವೇಜಿನ ನೇಲೆ ಬಂದು ಆಪ್ರವರ್ತ ಉದಾರಾ
 ಶರಯವಿತ್ತದ್ದಕ್ಕೆ ಪ್ರೇಕ್ಷ ಕರನ್ನು ಅಭಿಸಂದಿಸಿ. ಮಂದಿನಿಸ್ತೂ ಆದೇ ನಾಟ
 ಕವಸ್ಸು ಅಭಿನಯಿಸುವೆವಾಗಿ ವಾಗಾಣಸಂತ್ತದರಿಂದ ಪ್ರೇಕ್ಷ ಕರಿಗೆ ಸ್ವಲ್ಪ
 ಸಮಾಧಾನವೆನಿಸಿತು. ನಾಟಕಗೃಹದಿಂದ ಪ್ರೇಕ್ಷ ಕರೆಲ್ಲರೂ ಹೋರ
 ಬಿಡ್ಡರು. ಓರ್ವ ತರುಣನು ಮಾತ್ರ ಇನ್ನೂ ಹೋಗಿಲ್ಲ. ಆತನು
 ಸರಕ್ತು, ಸುಂದರಾಂಗನಲ್ಲಿದೆ ಮುಖದ ವೇಳೆಂದು ಆಪ್ರವರ್ತ ಕಳೆ
 ಯಿಟ್ಟಿತು.

ಆ ತರುಣನು, “ತಾರಾದೇವಿಯವರನ್ನು ಒಂದು ಕೆಣ ಭೆಟ್ಟಿಯಾಗ
 ಬಹುದೇ?” ಎಂದು ಎಲ್ಲಾ ಪ್ರೇಕ್ಷ ಕರು ದೊರಗೆ ಹೋದಮೇಲೆ ಮಾತ್ರಾನೇ
 ಜರನಿಗೆ ಕೇಳಿದನು.

‘ఆదు నమ్మి నియమద విరుద్ధ వాగుతే’ ఎందు మోరే గంటు కాకి మోనేజర్ హేళిదను.

‘ఈ కాడ్సన్నా దరూ ఆవరిగె కళ్ళపిసువిరా?’

‘దయమాడి క్షీమిసిరి. అచూ నమ్మి నియమ విరుద్ధ వాగుతే.’ నిరావసాద తరుణపు రంగస్థలదిందిలిదు నాటికగ్గుహద వేబ్బిగిల కడగే హోగుత్తిద్దను. అష్టరల్లి “ఇల్లి ఒన్నిసార్. ఒందు నిముష వ్యేటా మాచి. నిమ్మ కాడ్సల్లి కొడి.” ఎందు మ్యానేజరను వేళిదను.

జీబినింద అచ్చుయాకిద కాడ్సన్ను తేగెదు కోట్టిను.

మ్యానేజరను క్షేయల్లయ కాడ్స కడగే దృష్టికొరిశి “కుమార నిమ్మలకంత. ఓ. బి. ఇ” ఎందోదిదను.

ఆతన గంటు మోరేయా జరునే ఇలియితు.

కుమార నిమ్మలకంతరు ఆ పట్టిణద ప్రతిష్టిత గృహస్థరు. ఒళ్ళీ ఏదార్థవంతించూ సంగీతకలూ నిష్పణరెందూ ఎల్లరూ మన్ని సుత్తిద్దరు. వేలఱి దొడ్డ జహగీరచాదరు. వాషిక లుత్సున్నశ్లు ఏలీంటు ల్లక్కు కడిమే ఇరలిల్ల. ఇవర లుదారాళ్రయ డొందడ శంస్తిగళు ఒందూ ఇరలిల్ల. ఆవరు ఆ పూరంత్యేద ముండాళు. ఇంధవరు ఆ మ్యానేజరనే ఎదురినల్లి సవసాధారణ గృహస్థరంతే సింతిద్దరు. మ్యానేజరనిగె మాత్ర తన్న ఆచరణయ బగ్గ నుచికెయాయితు.

“రాయేలే, క్షీమిసిరి; తిఁయదేఁ ప్రమాదవాయితు. నిమ్మ కాడ్సన్ను తారాచేవియవర కడగే ఒఱ్ముత్తేఁనే.” ఎందు నమ్మతే యింద సుధిదను.

కుమారసు ఆవనిగె నిల్లలు సంజ్ఞిమాచి, ‘బేడ, ఈగ ఆవరిగె తొండాలే కొడువమ బేడ. ఆవరు విరామ తేగెదు

ಕೊಳ್ಳಲಿ. ನಾನು ನಾಕೆ ಸಾಯಂಕಾಲ ಏದು ಘಂಟೆಗೆ ಬರುತ್ತೇನೆ.” ಎಂದನು.

“ಅವರಿಗೇನೂ ಬೇಸರವಾಗಲಿತ್ತುಲ್ಲ. ಅದೂ ಅಲ್ಲ ವರಮಿಸಿ. ಕ್ವಾಫರ್ಡಲ್ಲಿ ಬರುತ್ತೇನೆ.”

ಅದರೆ ನಿರ್ಮಲಕಾಂತನ ಮನಸ್ಸು ಬಹಳೇ ಚಂಚಲವಾಗಿತ್ತು. ಆದನ್ನು ಮುಚ್ಚಿ ಕೊಳ್ಳುವದಕ್ಕಾಗಿ ಈಗ ಬೇಡವೆಂದು ಹೇಳಿ ತಿಂಬಾನೇ ಜರನಿಗೆ ಆತನ ಸನ್ಯಾಸಕ್ಕೆ ಅಭಿನಂದಿಸಿ, ಮರುದಿನ ಸಾಯಂಕಾಲ ಬರ ತ್ತೀನಾಗಿ ಹೇಳಿ ಹೊರಟನು. ಅದರೆ ಮನಸ್ಸು ಲ್ಲಿವೂ ನಾಟಕಗೃಹದ ಕಡೆಗೇ!

೨

ಅದೊಂದು ಅಚ್ಚು ಕಟ್ಟುವ ಕೋಣೆ. ವ್ಯವಸ್ಥೆಯಿಂದ ಸಾಮಾನು ಗಳು ಇರಿಸಲಪಟ್ಟಿದ್ದವು. ತಾರೆಯು ವಿಜಾರಮನಗ್ಗಾಗಿ ಕೂತಿದ್ದಳು. ಆ ಹಿಂದಿನ ರಾತ್ರಿಯ ದೃಶ್ಯ-ಅಶ್ಯತ್ವ ಮಂಜಾಗಿ ಅಭಿನಯಿಸಲಪಟ್ಟ ಕಡೆಯ ಸ್ಥಿತಿ ಅವಕಾಶ ಮಾರ್ಪಾಕ್ಷಿಕನೆಡುರಿಗೆ ತೆಲನ ಜಿತ್ರ ಪಟದಂತೆ ಕಾಣುತ್ತಿತ್ತು. ಪ್ರೇಕ್ಷಕರು ಆಕೆಯನ್ನು ನೋಡಲು ಎಪ್ಪು ಉತ್ತರ ರಾಗಿದ್ದರು. ಆಕೆಯ ಸಮೀಕ್ಷೆಯಲ್ಲಿ ಹೇಗೆ ಹಾತೊರೆಯುತ್ತಿದ್ದರು. ಆದರೆ ಅವಳು ಅವರೆಲ್ಲಿರನ್ನೂ ತ್ವರಿತಕರಿಸಿದ್ದಳು. ಶಷ್ಟಿಜನ ಸಮುದ್ರಾಯದಲ್ಲಿ ಒರ್ವನು ಮಾತ್ರ ನಿರ್ಜಲ. ಅವನ ಮಾರ್ಖ ಮೇಲೆ ವ್ಯಕ್ತ ವಾಗುತ್ತಿದ್ದ ಶಾಂತತೆಯನ್ನು ನೋಡಿದರೆ, ಅವನು ಮಾನವನಲ್ಲವೇಂದೇ ಭಾಸವಾಗುತ್ತಿತ್ತು. ಅಹಂತಾ! ಪ್ರೇಮಪೂರ್ಣ ಪ್ರಕ್ಷಬಾಣಗಳು ಈತನ ಕಣ್ಣಗಳಿಂದಲೇ ಹೊರಡುತ್ತಿದ್ದವೇ? ಅದಂತಹ ಉತ್ತರ ಸಗರ. ಆತನ ಶಾಂತ ತೇಜೋಮಾರ್ಯ ಆಲೋಚನೆಗಳಿಂದ ಮೊರಡುತ್ತಿದ್ದ ಶುಷ್ಪಬಾಣಗಳು ತಾರೆಯ ಕೊಮೆಲ ಹ್ಯಾದಯವನ್ನು ಗಳಿಸಿಮಾಡುತ್ತಿದ್ದವು. ಆತನನ್ನು ಎಂದಾದರೂ ಕಾಣುವನೇ? ಯಾರು ಬಳ್ಳಿರು! ತನ್ನ ಸುದ್ದೆವದಿಂದ ಇಂದಿನ ಪ್ರಯೋಗಕ್ಕೆ ಬಂಧರ ಆತನನ್ನು ಮಾತನಾಡಿಸದೇ ಬಿಡಲಿಕ್ಕಿಲ್ಲ ವೆಂದು ನಿಧರಿಸಿದಳು.

సిలుగన్నడియ కడగే తిరుగిదశు. దినమణియు ఉదయా చలద తిబురవన్నేరిదాగ సంపూర్ణ ఆరాల కమలినియంతే ఆవళ ముఖంచుండ్రపు తోభిసితు. ఈగ తానే ఉదయిసిద ఆ పుష్టపు మావత్తెక్కుదు వసంత ఫుతుగళన్న కచేదిదయెందు దేళలు యారిగే తానే? శక్య. ఆవశ నొందయింపు, ఒనపూ, ఒయాయిరపూ ఎంధ తరుణియన్నాదరూ నాజిసువంతే ఇత్తు. తారయ జృదయ గష్ట రపు ప్రమజ్ఞాలయింద బేళగతొడగితు.

ఖప్పత్త వఫగళ హిందే ఆవలిగే ప్రేమద నిషురతీయ ఆను భవవిత్తు. అందినింద ఆవళు విధవెయాగి కాలకళియుత్తిద్ద ఖం. ఆనేకరు ఆవళల్ల ప్రేమయాజనే మాడిద రు. ఆదరే ఆవలేళ్ల రన్నా సిరాచపణిచ్చ ఖం. ఆవర ప్రేమదల్ల సత్యతేయరల్లి. సోఎగూ విచ్ఛానఫాతపూ మిలనవాగిద్దను. ఆదరే ఇందిగే మాత్ర ఆవళు బము కష్ట దింద సంపాదిసద ఆత్మసిగ్రహపు నారవాయితు. ఆ జనసముదాయచ ఒండే ఒందు విగ్రహపు మాత్ర ఆవళ క్వద యచల్ల స్థరవాగిత్తు. ఆ విగ్రహపన్న మరియలు ఎందిగూ సాధ్యవిల్ల. ఆతనన్న ఎల్లియాదరూ బేరే? స్థాడల్ల సోఎడిచ్చ రే ఆవలిగే లన్న ఆన్నిమత్తింటిల్ల. తన్నేదురినల్ల, సిక్షులవాద ప్రేమ వన్న బముమానవాగి కొట్టివనన్న మరియలు ఆశక్య.

తారెయ దాసియు కోణియన్న ప్రవేశిసి, “నిన్నే నిమగ్ బహుమానవాగి తిక్క వస్తుగళన్న తరలా?” ఎందఱు.

“బేడ తరువుదు బేడ; ఆవుగళల్లేనిద?”

..చొడ్డ రాశయే యిద్దిదే. ఆపుగళ హేసరుగళన్న హేగే హేళలి. ఆపుగళల్ల సువణ్ణ నాణ్యగళు, బోర్జె, ఉంగుర, బ్రీసలేట్ల ముంతాదువు ఇవే. సుందరవాద ముత్తిన కొరచ పట్టిగెయిందిదే. ఆంతహదస్తు నాసెల్లయూ సోఎడిరల్లి. ఆపేలు వన్న పట్టిగెయల్ల వ్యవస్థితవాగి ఇప్పిచ్చేనే.

“ಒಕ್ಕೀದು. ಆ ಪಟ್ಟಿಗೆಯನ್ನು ತೆಗೆದುಕೊಂಡು ಬಾ.”

ಆ ದಾಸಿಯು ಆ ಪಟ್ಟಿಗೆಯನ್ನು ತೆಗೆದುಕೊಂಡು ಬಂದು, ಒಳಗಿನ ವಸ್ತುಗಳನ್ನು ಮೇಚಿಸ ಮೇಲೆ ಇರಿಸಿದ್ದು. ಅದೇ ಹೊತ್ತಿಗೆ ಕಂಪೆಸಿಯ ಹುಡುಗನು ಒಂದು ಕಾಡುಗಳನ್ನು ತಂದು ಕೊಟ್ಟಿನ್ನು. ತಾರೆಯು ಖಾತ್ಮಕತೆಯಿಂದ ಅದನ್ನು ಒಂದಿದ್ದು “ಇವನ್ನಾರು ಕೊಟ್ಟಿರು? ಆ ರೇಶಿಮೇ ಪೆಟಾದ ಗೃಹನ್ನರೇ?” ಎಂದು ಆ ಹುಡುಗನನ್ನು ಕೇಳಿದ್ದು.

ತಾರೆಯು ಇನ್ನೊಂದು ಪ್ರತ್ಯೇಯನ್ನು ಮಾಡಲು ಆಸ್ತಿದ ಕೊಡದೇ, “ಇದನ್ನು ಮಾತ್ರಾನೇಜರ ಸಾಹೇಬರು ಕೊಟ್ಟಿರು” ಎಂದು ಹೇಳುತ್ತಾ ಆ ಹುಡುಗನು ಓಡಿಹೋದನ್ನು.

ಪಟ್ಟಿಗೆಯನ್ನು ತೆರೆದಾಕ್ಕಣ ಒಂದು ಮನೋಹರ ವಸ್ತುವು ತಾರೆಯ ಮನಸ್ಸನ್ನಾಗಿ ಕಷಿಂಬಿತ. ಅವರೊಲ್ಪಿವಾದ ಮುತ್ತಿನ್ನು ಹಾರ ಅಲ್ಲದೇ ಒಂದು ಕಾಡು ಸರೆ ಇದ್ದಿತು. ತಾರೆಯು ಅದನ್ನು ಒಂದಿದ್ದು. “ಕುಮಾರ ನಿಮಾಲಕಾಂತರ ಓ. ಬಿ. ಇ.” ಕೈಯ್ಯಾಂದ ಕಾಡು ಜಾರಿತು. ತಾರೆಯು ಆ ಕೋಣೆಯಿಂದ ಹೊರಟು ಸಭಾವಂದಿರವನ್ನು ದಾಟಿ ಮಾತ್ರಾನೇಜರನ ಅಧೀಕ್ಷಿಗೆ ಹೋದ್ದು.

ಮಾತ್ರಾನೇಜರನು ಆಕೆಗೆ ಲುಚ್‌ ಕೊಟ್ಟಿನ್ನು ಕೂಡುರುಹೆಳೆ ಹಿಂದಿನ ರಾತ್ರಿಯ ಅಭಿನಯದ ಪ್ರಶಂಸೆ ಮಾಡಿದನ್ನು.

“ಕುಮಾರ ನಿಮಾಲಕಾಂತರು ಹೂರಿದ್ದಾ ದೋ? ಆ ಹುಡುಗನು ಏನನ್ನೂ ಕೇಳಲಿಕ್ಕೆ ಆಸ್ತಿದ ಕೊಡದೆ ಹೋಗಿಬಿಟ್ಟಿನ್ನು.”

“ನೀವು ನಿನ್ನ ರಾತ್ರಿ ನಾಟಕ ಗೃಹವನ್ನು ಬಿಟ್ಟು ಹೋಗುತ್ತೆ ತೇ ಆ ಕಾಡುನ್ನು ಕೊಟ್ಟಿದ್ದರು.”

“ಆಗ ಏಕೆ ಕಳಿಸಲಿಲ್ಲ?”

“ನೀವು ವಿಶ್ರಮಿಸುತ್ತಿರಬಹುದು. ಸಮ್ಮನೀ ತೊಂದರೆಪಡಿಸಬೇಕು ವ್ಯಾದಿತವಲ್ಲವೆಂದು ಬಿಟ್ಟುನ್ನು. ಸಿಟ್ಟುಮಾಡಬೇಡಿ; ಸಿಜವಾಗಿ ಹೇಳಲಾ, ಕುಮಾರ ಸಾಹೇಬರಿಗೆ ನಿವ್ಯಾ ಸರಿಚಯ ಮಾಡಿಕೊಡುವುದರಿಂದ ಸಿಮ್ಮನ್ನು ಕಳಕೊಳ್ಳಬಹುದೆಂದು ಅಂಜಿದೆನ್ನು. ನಾನು ಸ್ತ್ರೀಯಾಗಿದ್ದರೆ ಪಾತಾಳಕ್ಕೆ

ಹೋದರೂ ಅವರನ್ನು ಅನುಸರಿಸದೆ ಬಿಡುತ್ತಿರಲಿಲ್ಲ. ಅಂತಹ ದೈವೀ ಮಾನವನನ್ನು ನಾನೆಲ್ಲಿಯೂ ನೊಡಿರಲಿಲ್ಲ. ರೇತಿನೆ ಪೇಟೂ ಕೆಬ್ಬಿಕೊಂಡು ರಿಧುವ ಕುಚೀಯ ನೇರೆ ಕುಳಿತವರೇ ಅವರು. ಅವರನ್ನು ನೀವು ನೊಡಿರಬಹುದು?”

“ಹೌದು, ನಾನೂ ನೊಡಿದ್ದೇನೆ!” ತಾರೆಯ ದೇಹದಲ್ಲಿ ವಿದ್ಯುತ್ ಸಂಚಾರವಾಯಿತು. “ಅವರು ಮತ್ತೆ ಬರಲಿಕ್ಕಿಲ್ಲವೇಂ್?”

“ಬರುವರು. ಇಂದೇ ಸಾಯಂಕಾಲ ಇ ಗಂಟಿಗೆ ಸರಿಯಾಗ ತಪ್ಪದೇ ಬರುತ್ತೇನಾಗಿ ಹೇಳಿದ್ದಾರೆ. ಅವರು ಈ ಪಟ್ಟಣದ ಪ್ರಮುಖ ಗೃಹಸ್ಥರು.”

‘ಇಂದು ರಂಗಸ್ಥಳಕ್ಕೆ ಹೋಗುವದಿಲ್ಲ’ ಎಂದು ಮನಸ್ಸಿನಲ್ಲಿ ಅನ್ನತ್ತ ಚಂಚಲ ಮನಸ್ಸುಳಾಗಿ ಹೋದಳು.

ಇ

ಕುಮಾರ ಸಾಹೇಬರ ಆಗವನದ ವೇಳೆಯು ಸಮಾಪಿಸಿತ್ತು ತಾರೆಯು ನಿಲುಗನ್ನು ಡಿಯ ಎದುರಿನಲ್ಲಿ ನಿಂತಿದ್ದಳು. ದಾಸಿಯು ತಾರೆಯ ಸಾಂದರ್ಭವನ್ನು ಹೆಚ್ಚಿಸಲು ಶ್ರಂಗಾರ ಮಾಡುತ್ತಿದ್ದಳು. ಸುವರ್ಣಕ್ಕು ಸುಖಾಸನ ಸೇರಿದಂತಾಯಿತು. ಈಗಿನ ಕಾಲದಲ್ಲಿ ಟೊಯಿಲೆಟ್ ತಯಾರಿಸುವದು ರಸಾಯನ ಕಾಸ್ಟ್ ದ ಒಂದು ಫಾಗನೇ ಆಗಿದೆ. ಹಿಂದಿನ ಕಾಲದಲ್ಲಿ ದಿನಚರಿಯೆಗೆ ಬೇಕಾದ ವಸ್ತುಗಳೆಂದೆಲೇ ಟೊಯಿಲೆಟ್ ಮಾಡಿಕೊಳ್ಳುತ್ತಿದ್ದರು. ನಮ್ಮ ಪೂರ್ವದ ಕವಿಗಳೂ ಕಲಾಕೋವಿದರೂ ಎಲ್ಲರೂ ಕೂಡಿ ಈ ವಿಷಯದಲ್ಲಿ ಕೆಲವು ಪದ ತಿಗಳನ್ನು ಹಾಕಿಕೊಟ್ಟಿದ್ದರು. ಅಂದರೆ ಕಣ್ಣಿಗೆ ಕಪ್ಪು, ಕೃಕಾಲುಗಳಿಗೆ ಮದರಂಗಿ, ಗಲ್ಲಿಗಳಿಗೆ ಶರಿಸಿನ, ಪ್ರತೀ ಅವಯವಗಳಿಗೆ ಒಂದೊಂದು ಆಭರಣ. ಅಂಥ ಸುದಿನಗಳು ಕಳೆದುತ್ತೋಗಿ ಎಷ್ಟೋ ಪರ್ವಗಳಾದವು. ಇಂದಿನ ಸ್ವೀಯರು ತಮ್ಮ ಇಚ್ಛಾನುಸಾರವಾಗಿ ತಮ್ಮ ಜಾಣತನದ ಪ್ರದರ್ಶನಮಾಡಿ ಇಲ್ಲಿದ ಸಲ್ಲದ ಹೊಸ ನೇವಗಳಲ್ಲಿಯೇ ಮೆಗ್ನಾರಾಗಿರುತ್ತಾರೆ. ಇನ್ನೆಲ್ಲವೂ ಏತಕ್ಕೆ? ತಮ್ಮ ಸಾಂದರ್ಭವನ್ನು ಹೇಗಾದರೂ ಹೆಚ್ಚಿಸಿ ಜನಚಿತ್ತಕರ್ವಕರಾಗಬೇ

ಕೆಂಬುದು ಅವರ ಒಂದೇ ಇಚ್ಛೆ. ಪೊಯಿಲೀಟ್ ಕಲೆಯಲ್ಲಿ ಅವಕು ಒಳ್ಳೀ ನಿಪುಣಿಲ್ಲದ್ದಾಗು. ಹಿಂದಿನ ಹದಿನ್ಯೇದು ವರ್ಷಗಳಂದಲೂ ರಂಗ ಭೂಮಿಯ ಸೇವೆಯಲ್ಲಿದ್ದಾಗು. ಅಂಥ ಸುಸಮಯವನ್ನು ತರುತ್ತಾರ ಹೃದಯವನ್ನು ಕೈಗೆಹರಲ್ಲಿ. ಆದರೆ ಅದರ ದುರು ಪಯೋಗ ಮಾಡಿರಲ್ಲಿ. ಆ ಓರೆ ನೋಟಿ, ಆ ಮಂಗಳ್ಳಗೆ, ಆ ಇಭಿ ನಯ ಇವೆಲ್ಲವೂ ಎಂಥವನನ್ನು ದರೂ ತಲೆಬಗಿ ಸುವಂತೆ ಮಾಡಬೇ ಇರಲಿಲ್ಲ. ಈ ವಿವಯದಲ್ಲಿ ಈಕೆಗಿಂತ ನಿಪುಣರು ಯಾರಾದರೂ ಇರಬಹುದೇ? ಇಂದು ತಾರೆಯು ತನ್ನ ಆರಿಸಿದ ರಸ್ತಾ ಸ್ತುಗಳಿಂದ ಪೂರ್ಣ ಆಯುಧಪಾಲೆಯಾಗಿ ತನ್ನ ಕೊಣಕೆಯಿಂದ ಹೊರಬಿದ್ದಾಗು. ಆ ಆನಂಗನು ಪೃಥ್ವಿಯ ಸೌಂದರ್ಯವನ್ನು ಒಂದೆಡೆಯಲ್ಲಿ ಸೆಲೆಸಿ ಆರನ್ನು ಜಯಿಸಲು ಕಳಿಸಿರುತ್ತಾರು!

ತಾರೆಯ ಪ್ರತಿಬಿಂಬಪ್ರ ನಿಲುಗನ್ನು ಡಿಯಲ್ಲಿ ಸೆಲೆಸಿತ್ತು. ಆ! ಎಂಥ ಚೀಲುವಾದ ಮುಖಮಂಡಲ. ಕಪ್ಪು ನೀಲಮಣಿಯ ಹಾಗಿರುವ ಕಣ್ಣಾಗುಡ್ಡೆಗಳು. ಇಂಬಾದ ಕಣ್ಣಾಗಳು. ಹಾವಿನ ಬಾಲದಂತಿರುವ ಕಪ್ಪುಹುಬ್ಬಗಳು. ಕವ್ವಾದ ಮುಂಗುರುಗಳು. ಇವು ಅವಕ ಅಂದವಾದ ಕಾಂತಿಯನ್ನು ಹೆಚ್ಚಿಸುತ್ತಿದ್ದವು. ನಮ್ಮ ತಾರೆಯು ಆ ನಿಮ್ಮ “ಸುರತ ನಗರದ ಶ್ರೇಷ್ಠಿಯ”, “ತಾರಾದೇವಿ”ಗಂತಲೂ ಸೌಂದರ್ಯವತ್ತಿ. ತಾರೆಯ ಸೌಂದರ್ಯವನ್ನು ವರ್ಣಿಸಲು ರಬ್ಬಕೋಶದಲ್ಲಿ ಯೋಗ್ಯ ಶಬ್ದಗಳೇ ಸಿಗ್ವ. ಹೆಚ್ಚಿನು ಹೇಳಲಿ! ವಾಚಕರೆ! ಪುರುಷ ಪಾತಕರನ್ನು ಕುರಿತು-ನೀವು ನಿಮ್ಮ ಸ್ವಿಯತಮೆಯರ ರೂಪಕಾಂತಿಯನ್ನು ನೋಡಿದರೆ ಅವರು ಎಷ್ಟು ಸುಂದರಿಯಂದು ಮೋಹಿತರಾಗುತ್ತಿರೋ, - ಸ್ತ್ರೀವಾರಕರನ್ನು ಕುರಿತು-ನೀವು ನಿಮ್ಮ ಮುರುಗಾದ ಮುಕ್ಕೆರದಲ್ಲಿ ನಿಮ್ಮ ಮುಖವನ್ನು ನೋಡಿದರೆ ಎಷ್ಟು ಸುಂದರಿಯಂದು ಭಾವಿಸುತ್ತಿರೋ, ಅದಕ್ಕಿಂತಲೂ ಹೆಚ್ಚಿಸಲು ಸೌಂದರ್ಯವತ್ತಿ.

ತಾರೆಯು ಮೇಜಿಗೊರಗಿ ನಿಂತಿದ್ದಾಗು. ಕೈಯಲ್ಲಿದ್ದ ಕುಮಾರನ ಕಾಡ್ರನ್ನು ಉತ್ತುಕ್ಕಾಗಿ ನೋಡುತ್ತಿದ್ದಾಗು. ಆದರೆ ಕಿವಿಯು ವಾತ್ರ ಮೋಂಟಾರಿನ ಧ್ವನಿಯ ಕಡೆಗೇ, ‘ತಾನು ಈ ಪ್ರೋಜೆಕ್ಟಿಲ್ಲಿದ್ದಾಗ ಅವರು

ನನ್ನನ್ನ ಹೊಟ್ಟದ್ದರೆ ಎಷ್ಟು ಜಿನ್ನಾಗಿತ್ತು! ಯಾಕಂದರೆ ಆ ಪ್ರೋಜೆ
ಆವಳ ಪ್ರತಿಯೊಂದು ಅವಯವದ ಸೌಂದರ್ಯವನ್ನು ತೊಂಪಣಿಸು
ತ್ತಿದ್ದಿತು. ಹೊತ್ತು ಹೋಗಲೊಲ್ಲಿದು. ಬೇಸರನೆನಿಸಹತ್ತಿತು.
ವಯಕ್ಕೂ ಪ್ರೇಮಕ್ಕಾಳಿ ಏನು ಸಂಬಂಧವಿದೆ! ವಿಶ್ವಾಮಿ ತೆಗೆದಕೊಳ್ಳುವ
ವಯಸ್ಸಾದಾಗ್ಯಾ ಅದೇ ಆಗ ಮಾತ್ರ ಮದನನು ತಾರೆಯ ಕೃದಯ ಹರಿಣ
ವನ್ನು ಕುಸುಮಶರಗಳಿಂದ ಗಾಂಧಿಮಾಡುತ್ತಿದ್ದನು. ವಯೋಗವಾವು
ಕೂಡ ಅಲೌಕಿಕ ಪ್ರೀಮದ ಮುಂದೆ ಮುಖ ಭಂಜಿತವಾಯಿತು.

ತಾರಾದೇವಿಯು ಬಹು ಹೊತ್ತು ದಾರೀ ನಿರೀಕ್ಷೆ ಸುತ್ತ ಸಿಲ್ಲಿ ಬೇಕಾ
ಗೆಲ್ಲಿಲ್ಲ. ಕುಮಾರ ಸಿಮ್ರಾಲನಾದರೂ ಆವಳ ಭೆಟ್ಟಿಗೋಳಿಸುರ ತಪ್ಪೇ
ಆತುರನಾಗಿದ್ದನು. ಹತ್ತು ನಿಮಿಷಗಳೊಳಗಾಗಿ ಬಸ್ಸಿನ ಘ್ರಾನಿಯಾಯಿತು.
ತಾರೆಯು ವನ್ನೋಧ್ಯೇ ರ್ಯಾವನ್ನು ಒಂದೆಡೆಯಲ್ಲಿಯೇ ಸಿಲ್ಲಿಸಲು ಯತ್ನಿಸಿ
ದಳು. ನಿಮಿಷಾರ್ಥದಲ್ಲಿ ನಿಮ್ರಾಲಕಾಂತನು ಆವಕೆದುರಿನಲ್ಲಿ ಪ್ರತ್ಯೇಕ್ಕ
ನಾದನು. ತಾರೆಯು ತನ್ನನ್ನು ಮರತೆಳು. ಹನ್ನಾಂದೊಲನ ಮಾಡಲು
ಕೂಡ ಮರತೆಳು. ನೋಡಿದಿರಾ! ಪ್ರೀಮವು ಎಂಥ ಅವಕಾಶಿಯು.
ಎಷ್ಟು ಮೂರಧವು. ತಾರೆಯು ಮಾತಾಡಲು ಹವಣಿಸಿದಳು. ಆದರೆ
ಆಗಲಿಲ್ಲ. ಲಜ್ಜೆಯಿಂದ ತಲೆ ಬಾಗಿಸಿದಳು. ಹೋರೆ ಚೆವರಿತು.

“ಕ್ಕುಮಿಸಿರಿ. ಅನುಚಿತ ವೇಳೆಯಲ್ಲಿ ನಿಮಗೆ ಸಮ್ಮನೇ ತೊಂದರೆ
ಕೊಟ್ಟಂತಾಯಿತು. ಇದು ನಿಮ್ಮ ವಿಶ್ವಾಂತಿಯ ವೇಳೆ” ಎಂದು
ನಿಮ್ರಾಲನು ಅಂದನು.

“ತಮ್ಮನ್ನ ಶಾಂತವುದಕ್ಕಿಂತ ಹೆಚ್ಚಿನ ವಿಶ್ವಾಂತಿ ಯಾವದು?”
ಭುಜದಿಂದೊರೆಯಾದ ಸರೆಗನ್ನು ಸರಿಪಡಿಸುತ್ತು, “ತಮ್ಮ ಬಹುಮಾನ
ಕ್ಕಾಗಿ ಒಹಕ್ಕೇ ಆಭಾರಿಯಾಗಿದ್ದೇನೆ. ತಮ್ಮನ್ನು ಪದೇ ಪದೇ ಭೆಟ್ಟ
ಯಾಗಬಹುದಾಗಿ ತಿಂಸುತ್ತೇನೆ” ಎಂದಳು.

“ಒಮ್ಮೋ ಪ್ರತಿದಿನ ಭೆಟ್ಟಿಯಾಗಬಹುದು.” ನಿಮ್ರಾಲಕಾಂತನು
ತನ್ನ ಕೆಂದುಟಯ ಮಧ್ಯ ತಾರಾಮಂಡಲದಲ್ಲಿ ತೋಂಭಿಸುವ ಚಂದ್ರ
ನಂದದ ಬಿಳುಪಾದ ಹಲ್ಲುಗಳನ್ನು ತೊಂಪಣಿಸುತ್ತು, “ನಿಮಗೆ

ನೋಡಲು ಸೇರದಿದ್ದರೂ, ನಾನಂತರ ಪ್ರತಿದಿನ ಒಮ್ಮೆ ನಿಮ್ಮ ಭಾಗಲಿಗೆ ಬರುವ ಪರಿಪಾಠವನ್ನೇ ಇಡುವೆನು.”

“ಇರಬಹುದು. ಅನ್ಯದೊಂದು ವ್ಯಕ್ತಿಯು ನಿಮ್ಮ ಮನೋಹರಣ ಮಾಡುವ ವರೆಗೆಲ್ಲವೇ?” ಎಂದು ಮಂಡಷಾಸದಿಂದ ಮಂಗರಳುಗಳನ್ನು ತಿದ್ದುತ್ತಾ ನುಡಿದಳು.

“ನಿವ್ರೇ ಹೇಗಾದರೂ ತಿಳಿಯಬಹುದು. ನಿಮ್ಮ ಸೌಖ್ಯಕ್ಕಾಗಿ ನನ್ನ ಪ್ರಾಣಾರ್ಥ ಮಾಡಲು ಸಿಧ್ಯಿಸಿದ್ದೇನೆ. ಇನ್ನಾಗಿ ಲಕ್ಷ್ಯದಲ್ಲಿದೆ. ಸುಮ್ಮಿನೇ ಕಾಮುಕನಾಗಿ ಹೀಗೆ ಸುಡಿಯುತ್ತಿರುವೆನೆಂದು ಮಾತ್ರ ತಿಳಿಯ ಬೇಡಿರು.”

ತಾರೆಯ ಆಜ್ಞಾನುಸಾರ ದಾಸಿಯು ಸಿಲ್ವರಟ್ರೇಡಲ್ಲಿ ಬಿಫಿನ್ ತಂದಿಟ್ಟಿಳು. ಇವರೂ ಫಲಿಯಾರ ತೀರಿಸಿದರು. ಕುಮಾರ ಸ್ವರೂಪನು ತಾರೆಗೆ ಮರುದಿನ ಉಟಕ್ಕೆ ಬೈತಣಕೊಟ್ಟು ಹೊರಟನು.

ಇವರ ಹೃದಯಗಳೊಂದಾದವು. ತರುಣ ತರುಣೀಯರ ಸ್ವೇಚ್ಛವು ಪ್ರೇಮದಲ್ಲಿ ಪರಿಣಾಮಿಸಿತೆಂದು ಹೇಳುವ ಕಥೆಗಾರನ ಫಲಿತಾರ್ಥಕ್ಕೂ “ಮಂಬಿಂದಲ್ಲಿ ಕೆಷರಾದಿಂತ್ರೆ” ಎಂದು ಹೆಚುವ ಬುದುಬುಡಿಗನ ಭವಿಷ್ಯಪೂರ್ಣದೇ ಸರಿ.

ಳಿ

ಒಂದು ಮಾಸವು ಕಳೆಯಿತು. ಕುಮಾರನು ತಾರೆಯನ್ನು ನೋಡಲು ದಿನಕ್ಕೆ ಮೊಂದು ಸಲ ಬರುತ್ತಿದ್ದನು. ಅವಳನ್ನು ಕ್ಷೇಣ ಸಹ ಅಗಲಿರುವದು ಸಹ ಅವನಿಗೆ ಅಶಕ್ಯಪೆಸಿಸಹತ್ತಿತು. ಇವರೂ ದಿನೇ ದಿನೇ ಅನೇಕ ರೀತಿಯಿಂದ ಮನರಂಜನೆ ಮಾಡಿಕೊಳ್ಳುತ್ತಿದ್ದರು. ಹುಣ್ಣಿ ಮೆಯ ದಿನ ಚಂದ್ರನ ಶೀತಲ ಕಿರಣಗಳನ್ನು ಅನುಭವಿಸಲು ವಿಘಾರ ದೋಷಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಇಂದು ಸ್ವತ್ತಿ, ನಾಕೆ ಗಾಯನ, ಮರುದಿನ ವಿಘಾರವನ, ಮಂತಾದ ರೀತಿಯಿಂದ ಹೊತ್ತು ಕಳೆಯತ್ತಿದ್ದರು. ‘ಕುಮಾರ ಸಾಹೇಬರು ತಾರೆಯ ಬಳೆಯಲ್ಲಿ ಸಕ್ಕಿದ್ದಾರೆ. ಅವಳು ಅವರ ಸರ್ವಸ್ವವನ್ನು ಹರಣಮಾಡಬೇ ಬಿಡಲಿಕ್ಕಿಲ್ಲ’ ಎಂದು

ಪಟ್ಟಣ ತುಂಬ ಜನರು ಮಾತಾಡಪಡ್ತಿದರು. ಆದರೆ ತಾರೆಯು ಕುಮಾರ ನಿಮಿಂತಲನ್ ನಿಮಿಂತಲ ಪ್ರೇಮದ ಮುಂದೆ ಇಡೀ ಭಾವುಂಡಲದ ಪ್ರಶ್ನಾ ವನ್ನೆಲ್ಲ ತುಚ್ಚಿಕೆರಿಸುತ್ತಿದ್ದಳು. ಕುಮಾರನು ಅವಕೆದುರಿನಲ್ಲಿದ್ದರೆ ಆಕೆಗೆ ಹಿಸಿನೆ ಕೊಡ ಆಗುತ್ತಿರಲ್ಲ.

ಪ್ರೇಮ ನಿಭರದಲ್ಲಿ ಆವರು ಅನೇಕ ಸಲ ಕೂಡಿದ್ದರೂ, ತಾರೆಯ ಹೃದಯದ ಬೇಡಿಕೆಯು ಮಾತ್ರ ಸಂಪೂರ್ಣವಾಗಿರಲಿಲ್ಲ. ಪ್ರತಿ ದಿನ ಕುಮಾರನು ತನ್ನ ನಿಮಿಂತಲ ಪ್ರೇಮದ ನಿಶ್ಚಲತೆಯ ಬಗ್ಗೆ ಮಾತಾಡುತ್ತಿದ್ದನು. ಆದರೆ “ವಿವಾಹ”ವೆಂಬ ಶಬ್ದವು ಮಾತ್ರ ಬರಲಿಲ್ಲ. ನೀರದಿ ಸಿದ ಪ್ರಯಾಣಿಕರಿಗೆ ಪೇಟಿಯಲ್ಲ ಎಲ್ಲವೂ ಸಿಕ್ಕುತ್ತದೆ; ಆದರೆ ನೀರು ಮಾತ್ರ ಸಿಕ್ಕುದಿದ್ದರೆ ಆತನ ಸಿತಿಯು ಹೇಗಾಗಬಹುದು? ಆದರಂತೆಯೇ ತಾರೆಯ ಸಿತಿಯಾಗಿತ್ತು. ನೀರು ಕುಡಿದ ಮೇಲೆ ಆತನು ಬೇರೆ ಜೀನಂಸಗಳನ್ನು ತಿನ್ನಲು ಇಚ್ಛಿಸಬಹುದು. ಆದರೆ ಮುಖ್ಯತಃ ಬೇಕಾದದ್ದು ನೀರು. ತಾರೆಯು ಇಚ್ಛಿಸದಲ್ಲಿ ಕುಮಾರನು ಪ್ರಾಣಕೊಡಲು ಕೊಡ ಹಿಂಜರಿಯನೆಂಬುದು ಗೊತ್ತಿತ್ತು. ಹಾಗಾದರೆ ಆವನು “ವಿವಾಹ”ದ ಸುದ್ದಿಯನ್ನೇಕೆ ಮಾತಾಡಬು? ಲೇಖನಿಯಂಧಾದರೂ ತನ್ನ ಇಚ್ಛೆಯನ್ನು ಏಕೆ ವಿಶದವಡಿಸಬು? ಹಾಗಾದರೆ ಆಕೆಯನ್ನು ತನ್ನ ಉಪವಷ್ಟಿಯನ್ನಾಗಿ ಮಾಡಿಕೊಳ್ಳಬೇಕೆಂದಿರುವನ್ನೇ? ಅಂಥ ಅಪಮಾಸವನ್ನು ಆವಳಂದಿಗೂ ಸಹಿಸಳು. ಆವನ ಇಚ್ಛಾಮಾತ್ರ ತಪ್ತತ್ವಲವಲ್ಲ ಇಲ್ಲವೇ ಉಗ್ರಬೆಂಕಿಯಲ್ಲಿ ಪ್ರಾಣಾಸ್ತಿಸಲು ಸಿಕ್ಕಿದ್ದಳು. ಇಂಥ ಆಪಮಾಸವನ್ನು ಮಾತ್ರ ಎಂದಿಗೂ ಸಹಿಸಳು. ಅಂಥ ಶ್ರೀಮಂತನ ಸಹವಾಸದಲ್ಲಿ ಈ ಒಂದರದು ತಿಂಗಳು ಕಳೆದವರು ಇಚ್ಛಾಮಾತ್ರ ಆವನ ಐಸ್ಯಯದ ಯಜಮಾನಿಯಾಗುತ್ತಿದ್ದಳು. ಆದರೆ ಪ್ರೇಮವು ಪ್ರೇಮವನ್ನೇ ಬಯಸುತ್ತದೆ. ‘ಮೃಗರಾಜನು ಎಪ್ಪೀ ಹಸಿದಾಗ್ಯ ಮಾಂವವನ್ನುಲ್ಲದೆ ಹುಲ್ಲನ್ನು ತಿನ್ನಲಾರನು’. ತಾರೆಯು ಕುಮಾರನೋಂದಿಗೆ ಅಂಥ ಲಜ್ಜಾಪ್ರದ ಜೀವನವನ್ನು ಉಂಟಿಗೂ ಕಳೆಯಲಾರಳು.

ಕುಮಾರ ನಿಮಿಂತಲನ ಸ್ನೇಹಿತರು, ಸಂಬಂಧಿಕರು, ಹಿತೇಂಜ್ಞಗಳು ಈ ಬದಲಾವಣೆಯನ್ನುನೋಡುತ್ತು ಸಮ್ಮುನೇ ಕೂಡಿರಲಿಲ್ಲ. ಹ್ಯಾಗಾದರೂ

ಕುಮಾರನನ್ನು ತಾರೆಯಿಂದ ದೂರವಡಿಸಬೇಕೆಂದಿದ್ದರು. ಕುಮಾರನ ಲಗ್ಗು ನಿಶ್ಚಯಿಸಿದ ಹೊರತು ಇದು ಸಾಧ್ಯವಿರಲಿಲ್ಲ. ಆತನ ಸ್ನೇಹಿತರು ಇದರಲ್ಲಿ ಯಶಸ್ವಿಯಾದಂತೆ ತೋರಿತು. ಕುಮಾರನು ತನ್ನ ಆಸ್ತಿಯನ್ನು ತಾರೆಗೆ ಇಧ್ವಾ ಅಕೆಲ್ಲಿಂದ ಹುಟ್ಟಿದ ಶಿರವಿಗೆ ಎಲ್ಲ ಬರೆದು ಕೊಡು ವನ್ನೋ ಎಂದು ಅಂಜಿದ್ದರು. ಇನ್ನು ವಧು ನಿಶ್ಚಯ ಮಾತ್ರ ಉಂಡಿತು.

ಸಾಯಂಕಾಲವಾಗುವದಕ್ಕೆ ಒಡೆಕ ಹೊತ್ತು ಇರಲಿಲ್ಲ. ಸುವರ್ಣದ ದೊಡ್ಡ ಒಟ್ಟುಲ ಹಾಗೆ ಸೂರ್ಯನ ಅರ್ಥ ಭಾಗವು ಮಾತ್ರ ಪ್ರತಿಮುಗ್ಗೆ ನಡೆ ಅಂತ್ಯದಲ್ಲಿ ಕಾಣುತ್ತಿತ್ತು. ಸುವರ್ಣದ ರತ್ನಯು, ಮರಗಳ ಶಿರಗಳ ಲೀಯೂ, ವಸಂತದಲ್ಲಿ ಹುಟ್ಟಿದ ಚಗುರೆಲೆಗಳಲ್ಲಿಯೂ, ದೊಡ್ಡ ದೊಡ್ಡ ಮನೆಗಳ ಬಿಳುವಾದ ಗೋಡೆಗಳ ಮೇಲೂ, ಸರ್ವದ ಹಾಗೆ ನಲ್ಲಿಯತ್ತಲೂ ಅಲೆಗಳ ಹಾಗೆ ಅಲೆಯುತ್ತಲೂ ಭ್ರಮರಗಳ ಹಾಗೆ ಕೆಪ್ಪಾಗಿಯೂ ಸಂಚಯ ಪೂರ್ಗಾಳಯಲ್ಲಿ ಸ್ವಲ್ಪ ಸ್ವಲ್ಪ ಅಲುಗಾಡುತ್ತಲೂ ಇದ್ದ ಮುಕ್ತವೇಣಿಯುಳ್ಳವರಾದ ಮಹಡಿಯ ಹೇಳಿ ನಾನಾ ಏಧ ಪಸ್ತಗಳ ನುಟ್ಟು ನಿಂತಿದ್ದ ಯೌವನ ಸುಂದರಿಯರ ಮುಂಗುರುಳುಗಳ ಹೇಳಿ, ಅವುಗಳ ಮಧ್ಯ ಇದ್ದ ಹೆಚ್ಚು ರಕ್ತವರ್ಣದ ಅಧರಗಳಲ್ಲಿಯೂ ಮನ್ಯಾಧನ ಸ್ವಪ್ನ ಶಯ್ಯೆಗ ಸಮಾನವಾದ ಇಂಬಾದ ಕಣ್ಣಗಳಲ್ಲಿಯೂ, ಸಪ್ತಪೂರ್ಣದ್ವಿನ ಹಾಗಿದ್ದ ದಣೆಯಲ್ಲಿಯೂ ಪಟ್ಟಿಣದ ಒಂದು ಪಾಶ್ಚಾದಲ್ಲಿ ಹೀಯುತ್ತಿದ್ದ ಗಂಗಾನದಿಯ ನೀರಿನ ಮೇಲೂ ಪ್ರಕಾಶಿಸುತ್ತೇ ಸುಂದರಿಯಾದ ಸಂಧ್ಯಾಭಾಲೆಯನ್ನು ತರ ತರದ ವರ್ಣದ ಪಸ್ತಗಳಿಂದ ಅಲಂಕರಿಸಿದ್ದರು.

ಇಂಥ ಗೋಧೂಳೀ ಸಮಯದಲ್ಲಿ ಓವರ್ ತರಣೆಯು ಉತ್ಸುಕತೆಯಿಂದ ದಾರಿ ಸೇರಿದುತ್ತೆ ಪ್ರಗ್ರಿವಕ್ಕೆ ಒರಗಿ ಕ್ವಾಲಕ್ಕೆ ಕ್ರಿಹಚ್ಚಿಕೊಂಡು ನಿಂತಿದ್ದಳು. ಅದೇ ಪಶ್ಚಿಮ ಗಿರಿ ಶಿಖಿ ರವನ್ನೇ ರಾತ್ರಿದ್ದೆ ಸೂರ್ಯನ ಸುವರ್ಣ ಕಿರಣಗಳು ಆ ಲಳಸೆಯ ಸೌಂದರ್ಯವನ್ನು ಹೆಚ್ಚಿಸುತ್ತಿದ್ದವು. ದೂರದಲ್ಲಿ ಒಂದು ಬಸ್ಸು ಸಾವಕಾರವಾಗಿ ಬರುತ್ತೆ ಲಿತ್ತು. ತರಣೆಯು ನಿಂತ ಗೃಹದ ಸಮೀವಕ್ಕೆ ಬಂದಿತು. ಬಸ್ಸಿನಲ್ಲಿ ಓವರ್ ಶ್ರೀಮಂತ ತರಣನಲ್ಲಿದೆ ಇಟ್ಟಿರು ಜವಾನರಿದ್ದರು. ತರಣ ತರಣೆಯರ ದೃಷ್ಟಿಯು ಏಕತ್ವವಾದವು. ತರಣೆಯು ಧಾರ್ಮಿಕ, ಮಹಡಿಯಿಂದಿ

ಇದವಳು ತರುಣನ ಯಸ್ತು ದಲ್ಲಿ ತನ್ನ ಕೋಮಲ ಹಸ್ತವನ್ನು ಕ್ಕೆ ಅಪೂರ್ವ
ಸ್ವಾಗತ ಮಾಡಿದಳು.

ಅವರೂ ಏಕಾಂತ ನಿವಾಸಕ್ಕೆ ತೆರಳಿದರು.

“ತಾರ, ಇದು ನೋಡು. ನನಗೊಂದು ಭಿಕ್ಕೆ ನೀಡುವೆಯಾ? ಒಲ್ಲಿನೆನಬೇಡ್.”

ತಾರೆಯ ಹೃದಯವು ಒತ್ತರದಿಂದ ಹಾರಲಾರಂಭಿಸಿತು. “ಅದೇನು
ಹೇಳಿ. ಎಂದಾದರೂ ತಮ್ಮ ಮನದ ವಿರುದ್ಧವಾಗಿ ಸಡೆದಿದ್ದೇನೆ? ಸಂಕೋ
ಚವೇಕೇ?”

ಕುಮಾರನ ಕೆಂಪಿಯಿಂದ ಭಿಕ್ಕೆಯ ಮುತ್ತು ಉದುರುತ್ತೆಲೇ
ತಾರೆಗೆ ಆನಂದಾತೀರೇಕವಾಗಿ ಅರ್ಪಗಳು ಉದುರಿದವು. ಆನಂದಭರ
ದಲ್ಲಿ ತಾರೆಯ ಕುಮಾರನ ಬಾಹುಪಾಶದಲ್ಲಿ ಸಿಲುಕೆದಳು. ಕುಮಾರನು
ತಾರೆಯ ಅಥರ ಚುಂಬಿಸಲು ಮುಂದೆ ಬಾಗಿದನು. ತಾರೆಯ ಮಾತ್ರ,
“ಬೆಡ, ಈ ನಿಭಾಗಗ್ಗೆ ಗಳಿಗೆ ನಿವ್ಯಾ ಚುಂಬಣವನ್ನು ಆನುಭವಿಸಲು
ಯೋಗ್ಯಕೆಯಲ್ಲಿದೆ? ಸ್ವಲ್ಪ ತಡೆಯಿರಿ, ಅದಕ್ಕೆ ಅವಕಾಶವಿದೆ” ಎಂದ
ನ್ನಾತ್ಮ ಬಾಹು ಪಾರದಿಂದ ಬಿಡುಗಡೆ ಹೊಂದಿ ಹಂಸತೂರಿಕಾ ತಲ್ಲಿದ
ಮೇಲೆ ಒರಗಿದಳು.

ಫ

“ತಾವು ನನ್ನನ್ನು ವಾಸುವಿರೆಂಬ ಅಶೇಯೇ ಅಳಿದಿತ್ತು. ನನ್ನನ್ನು
ಇಮ್ಮು ಕರಿನವಾಗಿ ಪರೀಕ್ಷಾ ಸಬೇಕಾಯಿತಲ್ಲವೇ?”

ಕುಮಾರನು ತಾನೇನಾದರೂ ಆಸಂಬದ್ಧವನ್ನು ನುಡಿದನೆಂದು ನಾಲಿಗೆ
ಕಚ್ಚಿಕೊಂಡನು. “ತಾರಾ, ಹಾಗೆ ತಿಳಿಯಬೇಡ. ನೀನು ಇದಕ್ಕೆ ಅನು
ಕಾಲಿಕಾಗಿದ್ದಿಯಿಂದು ಗೊತ್ತಾಗಿದ್ದರೆ, ನಿನ್ನನ್ನು ನೋಡಿದ ದಿನವೇ ಕೇಳು
ತ್ತಿದ್ದೆ. ನನ್ನನ್ನು ಪರ್ಕೆಸಿ ನೋಡು, ನಿಜವಾಗಿ ಹೇಳು. ನಾನು ನಿನಗೆ
ಯೋಗ್ಯನಿರುವನೇನೇ? ನಿನ್ನಲ್ಲಿ ವಿದ್ವತ್ತಿದೆ. ನನ್ನಲ್ಲಿ . . . ? ನನ್ನನ್ನು
ಪೂರ್ಣವಾಗಿ ಬಲ್ಲಿ. ನನ್ನ ಆಯುವ್ಯವನ್ನು ನಿನ್ನ ಸೇವೆಯಲ್ಲಿ ಕಳೆಯ.

ಬೇಕೆಂದಿರುವೆನು. ಜಡೊಂದೇ ನನ್ನ ಮಹತ್ವಕಾಂಕೆ. ನನ್ನಲ್ಲಿ
ಒಳ್ಳೆ ಗುಣವಿದ್ದರೆ— ಅದು ನಿನ್ನನ್ನು ಪ್ರೀತಿಸುತ್ತಿರುವನೆಂಬುದು. ಅಲ್ಲಿದೇ
ಇನ್ನಾವುದೂ ಇಲ್ಲ. ಭಾವಾ, ಧರ್ಮ, ಸೃತ್ಯ, ಗಾಯನ ಇವುಗಳ ಮೇಲೆ
ನಿನ್ನ ಮತವನ್ನು ಕೂಡುತ್ತಿರುವಾಗ, ನನ್ನ ತಲ್ಲಿ ವಿದ್ಯೆಯನ್ನು ನೋಡಿ
ನಾಚಿಕೆಯಾಗುತ್ತದೆ. ನೀನು ಅಪ್ಪರೆಯೆಂದೇ ತಿಳಿದಿರುವೆನು. ನಿನ್ನನ್ನು
ಕೊಂದಿದ್ದು ಕಾಣಿ ಆನಂದೋನ್ನಾದವಾಗಿದ್ದರೂ ನನ್ನ ಸುದ್ದೆವು.”

ಈ ಪ್ರಕಾರ ಮಧ್ಯರಾತ್ರಿಯ ವರೆಗೆ ತನ್ನ ಹೃದಯ ನಿರೂಪಣೆ
ಮಾಡಿದನು. ಅವನೆಂದೂ ಇಷ್ಟು ಮಾತ್ರಾಡಿದವನಲ್ಲ. ಇಂದು ಅವನಲ್ಲ
ನವ ಚ್ಯಾಕನ್ಸ್ ಉಂಟಾಗಿದೆ.

ಆಕೆಯು ಎಲ್ಲಿವನ್ನು ಕೇಳುತ್ತೆ ಆಫೋಮುವಿಲಾಗಿ ಕುಳಿತ್ತಿದ್ದಳು.

ನೋರೆಯ ಮೇಲೆ ಆನಂದ ಕಳೆಯ ಬದಲಾಗಿ ಆಸಕ್ಕೆ ವೇದನೆಯು
ತೋರುತ್ತತ್ತು. ಅಹಾ! ಈಮಾರನೆಷ್ಟು ಸಮುಸು! ಎಷ್ಟು ಉದಾರ
ಹೃದಯದವನು!!

“ನನ್ನ ಸೌಖ್ಯದ ಸುದಿನದ ಅರುಣೋದಯವು ಎಂದಾಗಬಹುದಃ?
ಪೀರುಯೇ, ವ್ಯಾಧಿ ದಿನಹರಣ ಮಾಡುವದರಲ್ಲಿನು ಪ್ರಯೋಜನ?”

ಕುಮಾರ ನಿರ್ಮಲನ ನಿರ್ಮಲ ಹೃದಯವನ್ನು ನೋಡಿ, “ನಮ್ಮ
ವಿವಾಹಕ್ಕೆ ಸಮಾಜಪ್ರೇಂದು ಅಡ್ಡಿಯಾಗುತ್ತದಲ್ಲಾ?” ಎಂದಳು.

“ಅದಕ್ಕೆ ಚಿಂತಿಸುವದು ಬೇಡ, ಮುಂಚಿತವಾಗಿ ಅದನ್ನೇಷ್ಟ ವಿಚಾ
ರಿಸಿದ್ದೇನೆ. “ಸಿವಿಲ್ ಮ್ಯಾರಿಯೇಜ್ ಎಕ್ಸ್” ಎಂಬ ಕಾಯಿದೆಯು
ಅಥಾರವಿದೆ. ಕಾಯಿದೆಯಿಂದಲೇ ನಾವು ವಿವಾಹವಾಗಬಹುದು. ಈ
ವಾರದ ಕೊನೆಯ ದಿನವೇ ಆ ಶುಭದಿನವಾಗಬಹುದೇ?”

ತಾರೆಯಿಂದ ಮಾತಾಡಲು ಆಗಲಿಲ್ಲ. ತಲೆಹಾಕಿದಳು ಮಾತ್ರ.

“ಪ್ರಯೇ, ಆ ದಿನ ಅರುಣೋದಯದಲ್ಲಿಯೇ ಕರೆಯಲು ಬರು
ತ್ತೇನೆ. ಎಲ್ಲ ಸಿದ್ದ ತೆಯಾಗಿರಲಿ! ತಿಳಿಯಿತೇ?”

ಆಕೆಯು ಇದು ನರಗಳ ಅಫೋಮುವಿಯಾಗಿದ್ದಳು. ಕುಮಾರನು
ಹೋದರಣ ಸಹ ಆಕೆಯು ಕಲ್ಲಿಗೊಂಬೆಯಂತೆ ಅಲ್ಲಿಯೇ ನೀತಿದ್ದಳು.

ತ

ಸೂರ್ಯನು ಅಸ್ತಾಚಲವನ್ನೈಪುದಿದನು. ಹೃದಯ ಚಕ್ಕೋರ ಚಂದ್ರ ನನ್ನ ವಿವಾಹ ಬಂಧನದಿಂದ ಕೂಡುವ ಸುದಿನದ ಹಿಂದಿನ ರಾತ್ರಿ. ತಾರೆಯ ಪರಿಜಯಸ್ಥಿರಿಂದಲೂ ಮಿತ್ರರಿಂದಲೂ ಅಭಿನಂದನವು ಬಂದಿತ್ತು. ಆಕೆಯು ಅಭಿನಯಿಸಿದ ಪ್ರತಿಯೊಂದು ನಾಟಕ ಮಂಡಲಿಯವರು ಆವರ ಯೋಗ್ಯತಾನುಸಾರವಾಗಿ ವಿವಾಹಕ್ಕೆ ಉದುಗೆರಿಗಳನ್ನು ಕಳುಹಿಸಿದ್ದರು. ಆವಳಾ ಸುಂದರ ಮುಖದ ಮೇಲೆ ಆನಂದದ ಜಿನ್ನೆಗಳೊಂದೂ ಕಾಣುತ್ತಿರ ಲಿಲ್ಲ. ಆಕೆಗೆ ಬಹು ಸಂಕಟವಾಗುತ್ತಿತ್ತು. ಮೋರೆಯು ಕಂದಿತ್ತು. ಹಿಂದಿನ ನಾಲ್ಕು ದಿನಗೆ ಒಂದೆ ಒಂದೆ ಪ್ರಶ್ನೆಯು ಆವಳ ಹೃದಯ ದಲ್ಲಿ ಕಟ್ಟಿಯತ್ತಿತ್ತು. “ಕುಮಾರ ಸಾಹೇಬರನ್ನು ವಂಚಿಸಲಾ?” ಯಾರು ಮನೆತನದ ಗೌರವವನ್ನು ಕೂಡಾ ಲಕ್ಷಿಸದೆ ಒಡಹುಟ್ಟಿದವರ, ಸಂಬಂಧಿಕರ, ಸ್ನೇಹಿತರ, ಮಾತನ್ನು ಅಲ್ಲಿಗಳಿಯಲು, ಆದೇಕೆ ಸರ್ವಸ್ವವನ್ನು ಧಾರೆಯೆರೆಯಲು ಸಿದ್ಧಾಗಿದ್ದ ನೋ ಆಂಥ ಪ್ರೇಮ ಪ್ರತಿಭಾಯನ್ನು-ಅತ್ಯಂತ ಸ್ವತ ಗಿರಿಷಿರದಂತೆ ಸುಂದರವಾಗಿಯೂ ಆದೇ ಅಂಬರದಿಂದುದುರಿವ ಆಣೀ ಕಲ್ಲಿನಂತೆ ರುಭ್ರವಾದ ಹೃದಯವುಳ್ಳ ಸುಕುಮಾರನನ್ನು—ವಂಚಿಸುವದೇ? ಇಲ್ಲ! ಆವಳ ಅಪ್ಪು ಕೃತಷ್ಣಾಳಾಗಲಿಕ್ಕಿಲ್ಲ. ತರುಣಾವಸ್ಥೆಯಲ್ಲಿ ಆನೇ ಕರನ್ನು ಸಿರಾಕೆ ಪಡಿಸಿದ್ದಳು. ಆದರೆ ಆವಳ ಹೃದಯವು ಇಂದಿನಷ್ಟು ಎಂದೂ ಜೋಲಿಯವಾನವಾಗಿರಲಿಲ್ಲ. ಇಷ್ಟು ತಳಮುಳೆಸಿದ್ದಿಲ್ಲ. ಆದರ ಕಾರಣವು ಏನಿರಬಹುದು? ಹಿಂದೆ ಆವಳಿಗೆ ಇಂಥ ಪ್ರೇಮದ ಅನುಭವ ವಿರಲಿಕ್ಕಿಲ್ಲವೇ?

ಕುಮಾರನ ಆಯುಷ್ಯವನ್ನು ಸೌಖ್ಯವಾಗಿಯೂ ಆನಂದದಾಯಕ ವಾಗಿಯೂ ಮಾಡಲಾರಳೇ? ಖಂಡಿತವಾಗಿಯೂ ಮಾಡಬಲ್ಲಿಲ್ಲ. ಯಾವ ಸಂಶಯವೂ ಇರಲಿಲ್ಲ. ಹವಿತ್ರ ಪ್ರೇಮಪೂರ್ಣದಿರಲು ಯಾವದು ತಾನೇ ಆಶಕ್ಯ. ಆದರೆ ಅಸ್ತುಗತನಾಗುತ್ತಿರುವ ರವಿಯ ಕಿರಣಗಳು ಮಂಧಾತ್ಯ ಹೃದ ಆತನ ಕಿರಣಗಳಷ್ಟು ಪ್ರಕಾಶಿಸಬಹುದೇ? ಆಶಕ್ಯ! ಅಮೋಫ್ ಚೈತನ್ಯ, ಆನಂದ ವೃತ್ತಿ, ಉಲ್ಲಾಸ, ಹಾಸ್ಯರಸ, ಸಾಹಸ, ವಿನಯ, ಗೂಳಿ ಗ್ರಾಹಕತೆ, ಅಂತಸ್ರಿಕ್ಷಯ ಇವುಗಳಿಂದೊಡಗೂಡಿದ ‘ಆ ತಾರು ಇಂದ್ರಾವು’—‘ಯಾವನವು’ ಪುನಃ ದೊರಕುವದೇ?

ముది ఎత్తు తారుళ్లు ద భరదల్లిచ్చ హోరియన్న సరిగట్టు బహుంశే?

ఈవళేకి ఇంధ ఉభయ సంకపివల్ల బందిలయబేసిత్తు? అనుచిత, కృతిమ రీతియింద ఆతనస్నేఇఁ భారంతిగొలిసబేసిత్తు? ఇంధ సందుకట్టిన వేళేయల్లి, తాను బణ్ణుద గొంబయేందూ తారుళ్లువు ఆనేఁకి సంవత్సరగళ పుండ కళదిదయేందూ జేఖలు ఆకిగే హేగే ధైయవాదితు!

మధ్యరాత్రియాగిత్తు. తారేయు విషార మగ్గులాగి మేడజ గొరగి కూతిద్దులు. ఎదురిసల్లి వివాహద ఉడుగరేగళ రాతీయే బిద్దిత్తు. ఆవుగళన్న ఒన్నె కణ్ణుత్తి నోడలూ సక ఇచ్చేయరలిల్ల. ఆదే స్పట్లు దినగళ హిందే అంధ ఆభరణగళిగాగి జీవ చిటుత్తి ద్వాళు. ఆదేఁకే! వయస్సిన చిహ్నేగళన్న వురేమాడలు; సొందుత్తి. రువ తారుళ్లు జ్వాలేయన్న ప్రోపిషలు. ఆదరే ఇందు ఆనేల్లి వన్నూ తిరస్కరిసుత్తిద్దులు. ఆనురాగదల్లి సత్యాతెయిదే. సత్యావూ ఆసత్యావూ ఎందూ కూడలారను.

‘ఆ స్ఫురచన్నే బిట్టు యారిగూ తన్న పరిజయవిల్లద యావ దొందు స్ఫురచ్చే యాకే హోరిగబూరదు.’ ఎందు తన్నష్టుక్కే విషారి సిదభు. కుమారస వివాహవాద సంతర బందు ఎల్ల సంగతయన్న విశదవడిసిదరాయితు. ఇదు సహజవాగి నీలాకాళదిందూగేద వజ్రాఫాతదుతాగువదు. కుమారన స్థితియేనాగువడోయిదేవదేశ బల్ల. హీగే మాడద జొరతు గత్యంతరవిల్ల. ఆవళు మాత్ర దిన గళన్న తోచదల్లియూ కష్టదల్లియూ కళియబేకాగుత్తిత్తు. తారేగే తన్న ఆవస్థియ బగ్గె చింతియరలిల్ల. సిద్ధులవాగియూ ఆతియాగియూ మేఘాపుసిద ఆతన్ను నోసపడిశలు మాత్ర ఇంతసల్లి. ఆవళగే స్ఫురియ ప్రేమద జ్వాల పకపే సాతు. బ్రహ్మసు ఆవళ జేసే యల్లి ఇష్టే బరెదిద్దునే? విధిలిపిత!

ಈ ವೇಳೆಗೆ ದಾಸಿಯು ಬಂದು “ಬಾಯಿ ಸಾಹೇಬ, ಮಧ್ಯರಾತ್ರಿಯು
ವಿಾರಿದೆ. ಇನ್ನೂ ಉಟ್ಟಮಾಡಿಲ್ಲವಲ್ಲ. ಏಳರಿ, ಸ್ವಲ್ಪ.....”

“ಬೇಡ ಹೋಗವ್ವಾ. ನನಗೆ ಹಸಿವೆಯಿಲ್ಲ. ನೀನು ಉಟ್ಟಮಾಡು
ಹೋಗು.”

“ಬಾಯಿಸಾಹೇಬ, ನನ್ನನ್ನ ಮಾತ್ರ ಮರೆಯಬೇಡಿರಿ. ನಾನೂ
ನಿಮ್ಮ ಜೊತೆಯಲ್ಲಿಯೇ ಬರುವವಳಿ.”

“ಹೂಂ. ಹಾಗೇ ಮಾಡುವಿಯಂತೆ. ನಿನಗೆ ಹೊಸ ವಸ್ತುಗಳು
ಇವೆಯೇ?”

“ಹೊಸ ವಸ್ತುಗಳನ್ನು ತೆಗೆದುಕೊಂಡು ನಾನೇನು ಮಾಡಲಿ. ನಿಮ್ಮ
ಹಳೇ ವಸ್ತುಗಳೇ ಸಾಕು.”

ದಾಸಿಯು ಹೋದಳು. ತಾರೆಯು ಶೆಲ್ಲನ ಮೇಲಿನ ಗಡಿಯಾರದ
ಕಡೆಗೆ ಸೋಡಿದಳು. ಹನ್ನೆಡು ಗಂಟೆ ವೊರಿತ್ತು. ಸೂರ್ಯನುದಯಿ
ಸಲು ಬರೇ ಅರೇ ತಾಸುಗಳು. ದೇವಾ! ಅನೇಕ ವರ್ಷಗಳಿಂದಲೂ ಅವಳು
ಕಳೆದುಕೊಂಡ ತಿನ್ನಬಾರದ ಆ ಫಲವನ್ನೇಕೆ ಪುನಃ ದಯವಾಲಿಸಿದಿ.

ತಾರೆಯು ಮನದಲ್ಲಿ ಎನ್ನೋ ನಿರ್ಧರಿಸಿದಳು. ಅಪೂರ್ವ ವಸ್ತು
ಗಳನ್ನು ಬೆಲೆಯುಳ್ಳ ಆಭರಣಗಳನ್ನು ತೆಗೆದುಕೊಂಡು ಶ್ರೀತ ಪತ್ರುಲವನ್ನು
ಉಟ್ಟಿಕೊಂಡಳು. ಸೋಷ್ಟ ಬಿಸಿನಿರಿನಿಂದ ಮುಖ ತೊಳೆದುಕೊಂಡಳು.
ಮುಕುರದಲ್ಲಿ ಸೋಡಿದಳು. ಯಾವ ಕೃತಿಮಾನಿಂದಯವು ಪ್ರಕ್ರಿಯೆಗಳನ್ನು
ದಿಜ್ಞಾಧರನ್ನಾಗಿ ಮಾಡುತ್ತಿತ್ತೂರು, ಅದ್ದೆಲ್ಲಿದೆ ಈಗ? ಮುಖಿಚಿನ್ನಗಳೆ
ಲ್ಲವೂ ಮುಂಬಿನವೇ; ಆದರೆ ಆ ಲಾವಣ್ಯನೆಲ್ಲಿದೆ? ಇನ್ನು ಆಕೆಯು ತರುಣಿ
ಯಂತೆ ನಟಿಸಲಾರಳೇ?

ಈಗ ಮಾತ್ರ ತಾರೆಗೆ ಒಂದು ನಿಮಿಷ ಕಳೆಯಲು ಸಹ ಅತಕ್ಯವೇನಿ
ಸಿತು. ಮೇஜಿನ ಮೇಲೆ ನಿಷ್ಣಳಿಸಿಯಿಂದ ಹರಡಿದ ಅತಿಭೋಗದ ಬೆಲೆ
ಯುಳ್ಳ ಆಭರಣಗಳು ಭಯಪಡವಾಗಿ ತೋರಿದವು; ಅಸಹ್ಯವೇದನೆ
ಯನ್ನು ಅಟಿಮಾಡಿದವು. ಕಪಟ, ಕೃತಿಮಾನ, ಪ್ರಪಂಚವು ಬಹು ಬೇಸರ
ವೇನಿಸಿತು. ವಿದ್ಯಾರ್ಥಿ, ವಿದ್ಯಾರ್ಥಿಯ ಯಂತ್ರ, ಹಂಸತೂಲಿಕಾತಲ್ಪ

ದಿಂದೊಡಗೂಡಿದ ಆ ಗೃಹವು, ತಾರೆಗೆ ದಫ್ಫದಫಿಸುತ್ತಿರುವ ಸ್ವಾಶಾನದಂತೆ ತೋರಿತು.

ಎಲ್ಲಿಗೆ ಹೋಗುವದು? ಇದೊಂದು ಮುಖ್ಯ ಪ್ರಶ್ನೆ. ಉಗಿಬಂಡಿ ಯಿಂದ ಹೋದರೆ ಮರಡಿಕ್ಕಿರುತ್ತವಾಗಿ ಇವರ ಕಣ್ಣ ತಪ್ಪಿಸಲಾರಳು. ಮಂದು ದಿನ ಕುಮಾರನು ಅಷ್ಟು ದಿಕ್ಕುಗಳಿಗೂ ಅವಳನ್ನು ಹುಡುಕಲು ತನ್ನ ಜನರನ್ನು ಕಳಿಸುವದು ನಿರ್ದೇಶ. ಒಂದು ವಿಚಾರವು ಹೊಳೆಯಿತು. ಯಾರಿಗೂ ತಿಳಿಯಲಶಕ್ಯವಾದ ಒಂದು ರಾದಿಯನ್ನು ಹಿಡಿಯಲು ನಿಶ್ಚಯಿಸಿದಳು.

ತಾರೆಯ ಹೃದಯವು ವಸಂತ ಖಾತುವಿನ ಗಂಗಾನದಿಯಂತೆ ಸ್ವಾಭಿಮಾನ ತೃಪ್ತಿಯಿಂದ ತುಂಬಿ ತುಳುಕುತ್ತಿತ್ತು. ಆಕೆಗೆ ಸ್ವಲ್ಪಪ್ರಾಕ್ರಿಯೆ ಕೆಡಕೆ ನಿಸಲಿಲ್ಲ. ಅಥವಾ ನಿರಾಕೆಯಾ ಆಗಿರಲಿಲ್ಲ. ತಾರೆಯು ಇಂದಲ್ಲ ನಾಳೆಯಾದರೂ ಕುಮಾರನೆಡಿಗೆ ಬರುವವರ್ಳಿ. ಆಗ ಶದು ಮರಹಂಭಾವದ ಕಂಜಂಕೆದಿಂದೊರಸಲ್ಪಟ್ಟಿ ಭಿಟ್ಟಿ. ಈಗ ತಾರೆಯು ‘ನಿಮ್ಮಲ ಪ್ರೇಮವು’ ತೋರಿಸಿದ ದಾರಿಯನ್ನು ತುಳಿಯುತ್ತಿದ್ದಾಳೆ. ಅಂದ ಮೇಲೆ ನಿರಾಕೆ ಪಡಲು ಕಾರಣವೇನು?

ತಾರೆಯ ಹೃದಯದಲ್ಲಿ ಒಮ್ಮೆಂದೊಮ್ಮೆ ಒಂದು ವಿಚಾರವು ರುಗ್ಗಿಂದಿತು. ‘ಕುಮಾರನು ನನ್ನನ್ನು ಹುಡುಕಿಸಿ ನಿರಾಶನಾಗಿ ಅವಿಚಾರದಿಂದ ಆತ್ಮಹತ್ಯಮಾಡಿಕೊಂಡರೆ!’ ಅಂಥ ಸಂಭವದ ಬರೇ ವಿಚಾರವು ಅವಳ ಕೊನುಲ ಹೃದಯವನ್ನು ಚುಚ್ಚಿಹುತಿತ್ತಿತು. ಪಾಪ! ಕೆಲಹೊತ್ತು ವಿಚಾರ ಸೂಚಿಸಿದ ಸುಮ್ಮುನೆ ನಿತ್ತಿಳ್ಳು.

ಕಡೆಗೊಂದು ಪತ್ರ ಬರೆಯಹತ್ತಿದಳು.

ಮನೋಹರಾ,

ಕ್ಷಮಿಸಿರಿ. ನಾನು ನಿಮಗೆ ಯೋಗ್ಯಳಿಂದಿಲ್ಲ. ನಿಮ್ಮನ್ನು ಪಡೆಯಲು ನಾನು ಆಹಾರಳಿಲ್ಲ. ಜನ್ಮ ಪಯಂತರ ಅನುಭವಿಸಲು ಸಿಗಲಾರದೆಂದು ತಿಳಿದ ‘ಸ್ವಗೀರಿಯ ಪ್ರೇಮದ’ ಬಂಬವನ್ನು ತೋರಿಸಿದಿರಿ. ಸಾಕು. ಇನ್ನೆನು ಬೇಕು? ಇಷ್ಟಾರಿಂದಲೇ ತೃಪ್ತಿಪಡುವೆನು. ಕಡೆಯವರಿಗೆ ನೀವು ನನ್ನನ್ನು ಪ್ರೀತಿಸುತ್ತಿದ್ದರಿ ಎಂಬ ಸುರಣಿಯಿಂದಲೇ ಸಮಾಧಾನ ಹೊಂದುವೆನು. ಪ್ರೇಮದ ಜಾಣಿಸು

ದಲ್ಲಿರುವದೇ ಹೆಚ್ಚು ಸಾಖ್ಯವೇನಿಷುತ್ತದೆ. ಒಂದಿಲ್ಲೊಂದು ದಿನ ತಿರುಗಿ ಬರುವೆನು. ಅವಾಗೆಂದಿರಿ? ನಿಮ್ಮ ವಿವಾಹವಾದ ನುಡಿರ. ನನ್ನ ಪುನರಾಗಮನವನ್ನು ಇಚ್ಛಿಸುತ್ತಿದ್ದರೆ ಇದೊಂದು ನನ್ನ ಶತ್ರು. ನನ್ನ ಮೇಲೆ ಸಿಟ್ಟಾಗಬೇಡಿರಿ. ಸ್ವಿಯಕರ! ತಾವು ನನಗೆ ಕೊಟ್ಟ ಅಭರಣಗಳನ್ನು ನಿಮ್ಮ ನವವಧುವಿಗೆ ನನ್ನ ವತಿ ಯಿಂದ ಉಡುಗರೆಯಾಗಿ ಅಪೆಸಿರಿ. ಅನೆಲ್ಲವನ್ನು ಇಲ್ಲಿಯೇ ಇಟ್ಟಿದ್ದೇನೆ. ನಿಮ್ಮ ಪ್ರೇಮದ ಪ್ರಥಮ ಉಚಿತವನ್ನು—ಆ ಮುತ್ತಿನ ಹಾರವನ್ನು— ವಾತ್ರ ತೆಗೆದುಕೊಂಡು ಹೋಗುತ್ತೇನೆ. ನನ್ನನ್ನ ಹುಡುಕಿಸಬೇಡಿರಿ. ಕೃಮುಗಿದು ಬೇಡುತ್ತೇನೆ.

ಅಜನ್ನ ತಮ್ಮ ವಳಾದ
ತಾರೆ.

ಆ ಸಂದೇಶವನ್ನು ಮುಗಿಸಿ, ಅಂದವಾಗಿ ಮುಡಬಿ ಮೇಜಿನ ಮೇಲಿ
ಟ್ರೈಳು. ಕತ್ತಿಗೆ ಮುತ್ತಿನ ಹಾರವನ್ನು ಹಾಕಿಕೊಂಡು ಕೋಣೆಯಿಂದ
ಹೂರಬಿಡ್ಡಳು. ನಾಟಕಗ್ರಹದ ಸಂಗೀತ ಶಾಲೆಯಿಂದ ತಂತು ವಾದ್ಯವು
ಕೇಳಿಸುತ್ತಿತ್ತು. ಕ್ವಾಳಿಕಾಲ ಅವಳ ಕೈಕಾಲುಗಳು ಏಳಿಲ್ಲ. ಇಡೀ ಹದಿ
ನ್ನೆಡು ವರ್ಷದ ಆವಳ ಸಂಬಂಧವನ್ನು ಆವಳಂ ಅಂದು ಕಡಿಮಹಾಕ
ಬೇಕಿತ್ತು. ಅತಿ ವಿನ್ಯಾತೆಯು ಅವಳನ್ನು ಜರ್ರರ ಮಾಡಿತು. ಆಗ ಕಂ
ಪೆನಿಯ ಮಾಲಕನು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿದಳು. ಅವಳ
ಹೃದಯವು ಒತ್ತುರದಿಂದ ಹಾರಲಾರಂಭಿಸಿತು. ಕೆಲವು ನಿಮಿಷ ಗೋಡೆಯು
ಮರೆಯಲ್ಲಿ ನಿಶ್ಚಯಿತಾಗಿ ನಿತ್ತಿಳು. ಅವನು ಕಣ್ಣಿರೆಯಾಗುತ್ತಲೇ ಆ ಭವ್ಯ
ಮಂದಿರದಿಂದ ಹೂರಬಿದ್ದು ಸಣ್ಣ ಪೂಡ್ದು ಬೀದಿಗಳನ್ನು ದಾಟುತ್ತೇ ಗಂಗಾ
ನದಿಯ ಸರಳ ಮಾರ್ಗವನ್ನು ಪುಡಿವೆಳು.

ಗಂಗೆಯ ದಡದಲ್ಲಿ ಎಲ್ಲೆಲ್ಲಿಯೂ ಸ್ತಂಭ ತೆಯು ಸೆಲೆಗೊಂಡಿತ್ತು.
ಅಲ್ಲಲ್ಲಿ ಬಡ ಭಿಕ್ಷುಗಳು ಮೈಮುದುಡಿಕೊಂಡು ಬೆಂಕೆಯೆದುರಿಗೆ ಕೂಡಿ
ದ್ದರು. ಯಾತ್ರಿಕರು ನದಿಯ ಪಾವಟಿಗೆಗಳ ಮೇಲೆ ಸುಖನಿಡೆ, ಗೃಹ್ಯ
ಶ್ರಿದ್ದರು. ಭಯಂಕರ ಶ್ವೇತ ಸರ್ವಧಂತ ತೋರ್ವ ಗಂಗೆಯು ಮಂಜುಕ

ಢ್ವನಿ ಮಾಡುತ್ತೇ ನಿಧಾ ಸವಾಗಿ ಹರಿಯತ್ತಿದ್ದಾರು. ಸಮಾಪದಲ್ಲಿ ನಾವೆ ಯೊಂದು ಕಟ್ಟಲ್ಪಟ್ಟಿದ್ದಾರು. ಅಂಬಿಗನು ನಾವೆಯಲ್ಲಿ ತೂಕದಿಸುತ್ತ ಕೂಡಿದ್ದನು.

“ಯಾರವ್ವಾ ನೀನು. ನನ್ನನ್ನು ಆಚೆಯ ದಡಕ್ಕೆ ದಾಟಿಸುವೆಯಾ?”

“ಇಲ್ಲಮಾತ್ತ ಆಗದು ಇಂಥಾ ಅವರಾತ್ತಿಯಲ್ಲ.”

ಅದರೆ ತಾರೆಯು ಹೆಚ್ಚು ಹೆಣ ಕೊಡಲೊಷ್ಟಿದ್ದರಿಂದ ಅಂಬಿಗನು ನಾವೆಯ ಹಗ್ಗಿ ವನ್ನು ಜ್ಞಾ ಕೈಯಲ್ಲಿ ಹಂಟ್ಟು ಹುಡಿದುಕೊಂಡು ನೀವೆಲ್ಲಿಗೆ ಹೋಗಬೇಕಮಾತ್ತ?” ಎಂದನು.

“ಆಚೆಯ ದಡದಲ್ಲಿದ್ದ ಹ್ಯಾಗೆ?” ಎಂದರು.

“ಇಂಥ ವೇಳೆಯಲ್ಲ ಪ್ರವಾಸಿಕರು ಸಿಗುವದಿಲ್ಲ.”

“ಇರಲಿ, ನನ್ನನ್ನು ಮುಂಟೆ ದಾಟಿಸು.”

ತಾರೆಯು ನಾವೆಯಲ್ಲಿ ಕುಂತಳೆ. ನಾಪಿಕನು ಪ್ರವಾಹದ ಕಡೆಗೆ ಹುಟ್ಟು ಹಾಕಿಕುತ್ತಿದ್ದನು. ವಿಸ್ತಾರವಾದ ಜಲಸಮುದ್ರಯದಲ್ಲಿ, ಆ ನಾವೆಯು ಸ್ವಪ್ನ ಸ್ವಪ್ನಿಯ ಒಂದು “ಶಕ್ತಿ”ಯಂತೆ ತೋರಿತು.

ವ್ಯಾಕೃಗಳ ಸಂದಿನಿಂದೇಖರತ್ತಿದ್ದು, ಏಕಾದಶಿಃ ಚಂದ್ರಮನು ಆ ವಿಸ್ತಾರವಾದ ನೀಲಾಕಾಶದಲ್ಲಿ “ಗಂಗೆಯೊಳಗಿನ ನಾವೆ”ಯಂತೆ ತೋಳಿ ಸಿದನು.

ಬುಕ್ ಬೈಂಡರ್

ಬರೆದವ: ಬಿ. ಶಂಕರ ಭಟ್ಟ

ನೃಂಗಶಾರನ್ನು ನೋಡಿದವರಿಗೆ ಹಂಪನಕಟ್ಟಿಯ ಕೋಲಾ
ಹಲವನ್ನು ಹೇಳಿವ ಅಗತ್ಯವಿಲ್ಲ. ನೋಡದವರು ಆ ಗಲಾಟಿಯನ್ನೂ ಹಿಸಿ
ದರೆ ಸಾಕು. ಹಂಪನಕಟ್ಟಿಯ ಪಡು ಬದಿಯಲ್ಲಿ ಅಪ್ಪಣ್ಣನ ಸ್ತಾರಕವೋ
ಎಂಬಂತೆ ಕಂಗೊಳಿಸುವ ಹೆಲ್ಲಿನ ಮಾಡಿನ ಕಾಫಿ ಹೋಚೆಲಿನ ಎಡ ಬದಿ
ಯಲ್ಲಿಂದು ಸಣ್ಣ ಅಂಗಡಿ. ಅದರಲ್ಲಿಂಬ್ಬು ಬುಕ್ ಬೈಂಡರ್. ಆವನ
ಹೆಸರು ಚಾಲ್ಫ್. ಪ್ರಾಯ ಸುಮಾರು ೭೦ ವರ್ಷ.

ಚಾಲ್ಫ್ಯಾಯಿ ಬೆಳಗಿನಿಂದ ಸಂಚೆಯ ವರೆಗೆ, ಆ ಮೇಲೆ ದಿನ ಹಚ್ಚಿ
ಮುಧ್ಯ ರಾತ್ರಿಯವರೆಗೆ, ತನ್ನ ಪುಸುಕಾದ ಕೋಣಿಯೊಳಗೆ ಒಂದು ಹರಕು
ಚಾಪೆಯ ಮೇಲೆ ಕುಳಿತುಕೊಂಡು ಬೈಂಡಿನ ಕೆಲಸ ಮಾಡುತ್ತಿದ್ದನು.

ಒಮ್ಮೆ ಕೆಂಪು, ನೀಲಿ, ಹೆಳಡಿ ಕಾಗದಗಳನ್ನು ಕತ್ತಲಿಸುವನು.
ಒಮ್ಮೆ ಬೆರಳನ್ನು ಬಾಯಿಗೆ ಹಾಕಿ ಪುಸ್ತಕದ ಕಾಗದಗಳನ್ನು ಆಚೆ ಈಚೆ
ಮಗುಚಿ ಸರಿ ಮಾಡುವನು. ಮತ್ತೊಮ್ಮೆ ಪುಸ್ತಕಗಳನ್ನು ಹೊಲಿಯು
ವನು. ಮಗುದೊಮ್ಮೆ ಸುತ್ತಿಗೆಯಿಂದ ಹೊಡಿದು ಅಂಟು ತಾಗಿಸಿ ಕಾಗದ
ಗಳನ್ನು ಅಂಟಿಸುವನು. ಪುಸ್ತಕ ತಯಾರಿಸುವನು.

ಇದೇ ರೀತಿ ಒಂದು ಪುಸ್ತಕದ ಕೆಲಸವಾದ ಮೇಲೆ ಇನ್ನೊಂದು
ಪುಸ್ತಕದ ಕೆಲಸ ಮಾಡುವನು. ಒಂದು ಕ್ಷೇತ್ರವಾದರೂ ಅತನಿಗೆ ವಿಶ್ವಾಸಿತ
ಬೇಕಾಗುತ್ತಿರಲ್ಲಿ. ಬಣ್ಣಿದಿಂದ ಮಲಿನವಾದ ಕ್ಷೇತ್ರಭರಣಗಳು ಒಂದೇ
ರೀತಿಯಿಂದ ಕೆಲಸ ಮಾಡುತ್ತಿದ್ದವು. ಅತನೆ ಬೆಕ್ಕಿನ ಕಣ್ಣಗಳು ಕೆಲಸ
ದಲ್ಲಿ ಮಗ್ಗುವಾಗಿದ್ದವು.

ಬೆಳಗಾದರೆ ಸರಿ, ಮಾರ್ಗದಲ್ಲಿ ಜನರು ಹೋಗಿ ಬರುವ ಗಲಾಟಿ
ಗಾರಂಭವಾಗುತ್ತದೆ. ಗಾಡಿಗಳ ಮೋಟಾರುಗಳ ಓಡಾಟಕ್ಕೆ ಬಿಡುವೇ

ಇಲ್ಲ. ಮರವಣಿಗಳು, ದಿಖ್ಯಣಗಳು ಹೋಗದ ದಿನವಿಲ್ಲ. ಇಷ್ಟ್ಯೆಲ್ಲ ಗಲಾಟಿ ಹೊರಗೆ ನಡೆಯುತ್ತಿದ್ದರೂ ಬೈಂಡರನು ಸಂಸಾರದ ಈ ಕೋಲಾಹಲದಿಂದ ಬಹಳ ದೂರ-ತನ್ನ ಕಾಗದಗಳ, ಪುಸ್ತಕಗಳ ಲೋಕ ದಲ್ಲಿ ವ್ಯಕ್ತನಾಗಿರುವನು. ಹೊರಗಿನ ಸಂಗತಿಯೇ ಅವನಿಗೆ ಗೊತ್ತಿಲ್ಲ. ಅವನ ಸ್ವಭಾವವು ಬಹಳ ತಿಕ್ಕು ವಾಗಿತ್ತು. ಸಮಾಧಾನದ ಮಾತುಗಳೇ ನೆಂಬುದನ್ನು ಅತನು ಅರಿಯದವನು ಗಾರಹಕರಿಗೆ ಒಮ್ಮೆ ಒಂದು ಬೀಲೆಯನ್ನು ಹೇಳಿದರೆ ಏನೇ ಆಗಲಿ, ಮತ್ತೆ ಆ ಮಾತನ್ನು ಬದಲಿಸುವುದೆಂದರೇ ನೆಂದು ಅತನು ಅರಿಯನು.

ಗಾರಹಕರು ಅವನು ಹೇಳಿದ ಮಜೂರಿ ಕೊಟ್ಟು ಪುಸ್ತಕದ ಬೈಂದು ಒಕ್ಕೆಯದಾಗಬೇಕೆಂದು ಹೇಳಿದರೆ, ಆಗ ಅವನು ‘ಸ್ವಾಮಿ! ನನಗೆ ತಿಳಿದನ್ನು ಮಿಟ್ಟಿಗೆ ಮಾಡುವೆನು; ತಮಗೆ ಮನಸ್ಸಿದ್ದರೆ ಪುಸ್ತಕವನ್ನಿಲ್ಲ ಹಾರ್ಕ ಹೋಗಿರಿ; ಇಲ್ಲದಿದ್ದರೆ ಬೇಗನೆ ಕೊಂಡುಹೋಗಿರಿ’ ಎನ್ನ ವನು.

ಉಲ್ಲೇಖ ಇಷ್ಟ್ಯು ನಿಷ್ಟು ರತ್ನಯಿಂದ ಮಾತಾಪಿಡರೂ ಜನರು ಅವನಲ್ಲಿ ಪುಸ್ತಕಗಳನ್ನು ಕೊಡುತ್ತಿದ್ದರು. ಅವನಷ್ಟು ಚಂದವಾಗಿಯೂ ಗಟ್ಟಿಯಾಗಿಯೂ ಬೈಂದು ಮಾಡುವವರು ಮಂಗಳೂರಲ್ಲಿರಲ್ಲಿ. ಪುಸ್ತಕಗಳಿಗೆ ಬೈಂದು ಮಾಡುವುದೇ ಅತನ ವಿರಕ್ತಿ ಜೀವನದ ಏಕಮಾತ್ರ ಸತ್ಯವಾಗಿತ್ತು. ಸತ್ಯವೇ ಸುಂದರವಷ್ಟು?

೨

ಒಂದು ದಿನ ಬೆಳಗೆ ಬೈಂಡರನು ತನ್ನ ಅಂಗಡಿಯಲ್ಲ ಕುಳಿತ್ತು ಕೊಂಡು ಬೈಂಡಿನ ಕೆಲಸ ಮಾಡುತ್ತಿದ್ದಾಗ ಒಬ್ಬ ಬಡ ಹೆಂಗಸು ತನ್ನ ಶಾ-ಏ ವರ್ಷದ ಮಗನೊಂದಿಗೆ ಅಲ್ಲಿಗೆ ಒಂದು ಬೈಂಡರನೊಡನೆ ‘ಆಣ್ಣಿ ನನ್ನ ಮಗುವಿನ ಈ ಹರಿದ ಪುಸ್ತಕಕ್ಕೆ ದಯಮಾಡಿ ಬೈಂದು ಹಾಕಿ ಕೊಡಲಾರೆಯಾ?’ ಎಂದು ದೈನ್ಯದಿಂದ ಕೇಳಿದಳು. ಬೈಂಡರನು ತಲೆ ಎತ್ತಿ ಆಕೆಯ ಕಡೆಗೊಮ್ಮೆ ನೋಡಿದನು. ಆಕೆಯ ಚೆಂತಾತುರ ಮುಖವು ಅತನನ್ನು ಪ್ರಭಾವಿಸಲಿಲ್ಲ. ಅವನು ಪುಸ್ತಕವನ್ನು ಆಕೆಯಿಂದ ಇನು

ಕೊಂಡು ಆಚ್ಚೆ ಈಚೆ ಬಿಡಿಸಿ ನೋಡಿ ಗಣ್ಯವಿಲ್ಲದೆ ಇದಕ್ಕೆ ನಾಲ್ಕುಟೆ ಚಾಚು' ಎಂದನು

ಅಮ್ಮೆ ಹೇಳಿ ತನ್ನ ಕೆಲಸದಲ್ಲಿ ತೊಡಗಿದನು. ಚಿಂದಿ ವಸ್ತು ಗಳನ್ನುಟ್ಟೆ ಆ ದರಿದ್ರ ಮೂರ್ತಿಯು ಕಣ್ಣು ಬಿಟ್ಟು ಬ್ಯಂಡರನ ಕರ್ಕತ ವಾದ ಮೋರೆಯನ್ನು ನೋಡುತ್ತಾ ಚಿಂತಿಸಲೊಡಗಿತು. ನಾಲ್ಕುಟೆ! ಎಕ್ಕಾದಂ ಹನ್ನೆರಡು ದುಡ್ಡು!

ಆದರೆ ಆ ಹೆಂಗಸಿನ ಕೈಯಲ್ಲಿ ಒಂದು ಕುರುಡು ಕಾಸು ಕೂಡ ಇದ್ದಿಲ್ಲ. ಎಂದರೆ ಆಕೆಯು ಪುಸ್ತಕಕ್ಕೆ ಬ್ಯಂಡು ಪಾಕಿಸುವುದಾದರೂ ಹೇಗೆ? ಆದರೆ ಹಟನಾರಿ ಹುಡುಗನು ಕೇಳುವಂತಿಲ್ಲ. ದರ್ಶಿತಭಾದ ಆಕೆಯು 'ಅಣ್ಣಾ! ನಾಲ್ಕುಟೆ ಎಂದರೆ ಬಹೆಚ ಹೆಚ್ಚಾಯಿತು' ಎಂದು ನಿಟ್ಟಿಸಿರು ಗರೆದಳು.

ಬ್ಯಂಡರನು ಗುಣಾಗುಟ್ಟಿದನು.

ಅವನ ಮಾತಿಗೆ ಎದುರಾದುವವಳಿವಳಾರು? ಇಂದಿನ ವರೆಗೆ ಆತನು ಹೇಳಿದ ಮಜೂರಿಗೆ ವೃತ್ತಿರಿಕ್ತವಾಗಿ ಮಾತಾಡಿದವರಿಲ್ಲ. ಯಾವಾಗಲೂ ಅವನು ಹೇಳಿದ ಮಜೂರಿ ದೂರೆಯುತ್ತೀಲೇ ಇತ್ತು. ಇಂದು?

'ನಾಲ್ಕುಟೆಗಿಂತ ಒಂದು ಕಾಸು ಕಡವೆಯಾದರೆ ಸಾಧ್ಯವಿಲ್ಲ' ಎಂದು ತನ್ನ ಸ್ವಾಭಾವಿಕ ಕಟ್ಟತೆಯನ್ನು ಆಕೆಗೂ ತೋರಿಸಿದನು.

ಮತ್ತೆ ನೊಡಲಿನಂತಹಿಯೇ. ಗೊಂದು ತಿಗೆದುಕೊಂಡು ಕಾಗದ ಗಳನ್ನು ಓಪ್ಪಿಸುತ್ತಾ ತನ್ನ ಕೆಲಸದಲ್ಲಿ ತೊಡಗಿದನು.

ಸ್ತ್ರೀಯು ನಿಸ್ಪರ್ಧಾಯಾಗಿ ಅಲ್ಲೇ ನಿಂತು ಒಮ್ಮೆ ಇವನ ಸಿಡುಕು ನೋರೆಯನ್ನು ನೋಡುವಕ್ಕು. ಮತ್ತೊಮ್ಮೆ ಧೂಳು ತುಂಬಿದ ಆಂಗಡಿಯ ಕಡೆ ಕಣ್ಣಿಡುವಕ್ಕು. ಇನ್ನೊಮ್ಮೆ ಮಾರ್ಗದ ಮೇಲೆ ಓಡಾಡುವ ಗಾಡಿ, ಮೋಟಾರುಗಳ ಕಡೆಗೆ ಧೃಷ್ಟಿ ರಾಕುವಳು. ಇಷ್ಟೇ ಅವಕ ಕೆಲಸ.

ಸ್ವಲ್ಪ ಹೊತ್ತು ರಾಗೆ ನಿಂತು ಆ ಹೆಂಗಸು ತುಸು ಧೃಷ್ಟಿ ಮಾಡಿ 'ಅಣ್ಣಾ, ನನ್ನ ಹತ್ತಿರ ನಾಲ್ಕುಟೆಗಿಂತ ಇಲ್ಲ. ನಾಲ್ಕು ದುಡ್ಡು ಉಂಟಿ:

ನೀನು ನೆನ್ನ ಮುದ್ದು ಮಗನ ಪುಸ್ತಕಕ್ಕೆ ಬೈಂಡು ಮಾಡಿ ಕೊಟ್ಟ
ರಾದಿತು' ಎಂದು ಮತ್ತೆ ಷ್ಟ್ವಿ ದಿನತೆಯನ್ನ ತೋರಿಸಿದಳು.

ಬೈಂಡರನು ಕಡಿಕಿಡಿಯಾದನು. 'ಮುದ್ದಿಲ್ಲದವಳಿಗೆ ಇಲ್ಲಿ ಕೆಲಸ
ವೇನು? ನಡೆ ಇಲ್ಲಿಂದ. ಕೆಲಸಕ್ಕೆ ಅಡ್ಡ ಮಾಡಬೇಡ. ದಿನವಿಡೀ ನಿನೊನ್ನ
ಡನೆ ತಲೆ ಬಡೆದುಕೊಳ್ಳಲಿಕ್ಕೆ ನನಗೆ ಸಮಯವಿಲ್ಲ' ಎಂದು ಗರ್ಜಿಸಿದನು.

ಮತ್ತೊನ್ನಮ್ಮೆ ಆಕೆಯ ಕಡೆಗೆ ತನ್ನ ತೀಕ್ಕೊಂಡ ದೃಷ್ಟಿಯನ್ನ ಬಿರಿ
ಮುಳ್ಳು ಮುತ್ತುಗದ ಮರದ ಬೇತಾಳನೆಂತೆ ತನ್ನ ಕೆಲಸದಲ್ಲಿ ತೋಡಿದನು.

ಸ್ತ್ರೀಯು ಹಿಂದಿರುಗಿಲ್ಲ. ಆಕೆಯ ಮಗನು ಇದನ್ನೆಲ್ಲಾ ಗಾಬರಿ
ಯಿಂದ ನೋಡುತ್ತಾ ನಿಂತನು. ಸ್ವಲ್ಪ ಹೊತ್ತು ಕಳೆದ ಮೇಲೆ ಸ್ತ್ರೀಯು
'ಅಣ್ಣಾ! ಒಂದು ವೇಳೆ ನನ್ನ ಕೈಯಲ್ಲಿ ಮುದ್ದಿರುತ್ತಿದ್ದರೂ ನಾನೆನ್ನು
ನಿನಗೆ ಕೊಡುತ್ತಿರಲಿಲ್ಲ. ಏಕೆಂದರೆ ನನ್ನ ಮತ್ತು ಮಗನ ಹಸಿವಡಗ
ಬೇಕಾದರೆ ಮುದ್ದಿನ ಆವರ್ಚನೆ ಇದೆ. ನೀನು ನನ್ನ ಮಗನ ಪುಸ್ತಕಕ್ಕೆ
ಬೈಂಡು ಹಾಕಿ ಕೊಟ್ಟರೆ ಅದಕ್ಕೆ ಪ್ರತಿಯಾಗಿ ನಿನ್ನ ಅಂಗಡಿಯ ಧೂಳ
ನ್ನೆಲ್ಲಾ ಸರಿಯಾಗಿ ಗುಡಿಸಿ ಸೆಗಳೇ ಸಾರಿಸಿ ಒಮ್ಮೆ ತುಚೆ ಮಾಡಿ ಕೊಡ
ಬಲ್ಲಿನು. ದಯಮಾಡು' ಎಂದಳು.

ಬೈಂಡರನು ಈಗ ಇಕ್ಕೊಟ್ಟಿನಲ್ಲಿ ಬಿದ್ದನು. ಆತನೆ ಬೈಂಡರ್ ಜೀವನ
ದಲ್ಲಿ ಇಷ್ಟರವರೆಗೂ ಇವ್ವು ಬಡ ಗ್ರಾಹಕರು ಒಮ್ಮೆಯೂ ಆತನ
ಸಮಾಜಕ್ಕೆ ಬಂದಿರಲಿಲ್ಲ. ಹಕ್ಕನೆ ಖತ್ತರ ಕೊಡ ಲಾ ರ ದಾ ದ ನು.
ಕೈಯಲ್ಲಿದ್ದ ಕತ್ತರಿಯನ್ನು ಚಾಪೆಯ ಮೇಲಿಟ್ಟು ಒಂದು ಕ್ಷಣಿದ ವರೆಗೆ
ಕಣ್ಣ ಬಿಟ್ಟು ಆ ಹೆಂಗಸನ್ನೇ ನೋಡಿದನು.

ಈ ಸಲ ಬೈಂಡರನ ಕಣ್ಣಗೆ ಆ ಬಡ ಹೆಂಗಸಿನ ಹರಕು ಉಂಡಿಯೂ
ಎಣ್ಣೆ ಕಾಣದೆ ಒಣ ಹುಲ್ಲಿನಂತಾದ ಕೂಡಲುಗಳೂ ಗುಳಿ ಬಿದ್ದ ಕಣ್ಣು
ಗಳೂ ಸರಿಯಾಗಿ ಕಂಡುವು. ಮತ್ತು ಹರಕು ಅಂಗಿ ಹಾಕಿದ ಆ ಕೊಮುಲ
ಬಾಲಕನ ಮುಖವನ್ನು ನೋಡಿದ ಕೂಡಲೇ ಬೈಂಡರನ ಹೃದಯವು
ಮೊದಲನೇ ಬಾರಿ ಕರುಹಿಯಿಂದ ಕರಗಿತು. ಬೈಂಡರನು ತನ್ನ ಆಂತರಿಕ
ವನ್ನು ಮುಚ್ಚಿಟ್ಟು—'ಒಕ್ಕೇರು, ಪುಸ್ತಕವನ್ನಿಲ್ಲ ಕೊಡು. ನಾಕೆ ಬೈಂಡು

ಮಾಡಿ ಕೊಡುತ್ತೇನೆ. ನೀನು ನನಗೇನು ಪ್ರತಿಫಲ ಕೊಡುವ ಆವಶ್ಯಕ ವಿಲ್ಲ' ಎಂದು ಆ ಮಗುವಿನ ಕೈಯಿಂದ ಪುಸ್ತಕವನ್ನಿಸುಕೊಂಡು ತನ್ನ ಕೆಲಸದಲ್ಲಿ ವಂಗ್ನಿಸಾದನು.

ಹೆಂಗಸು ತನ್ನ ಮಗನೊಂದಿಗೆ ಸಂತೋಷದಿಂದ ತನ್ನ ಬಿಡಾರದ ಕಡೆಗೆ ಹೊರಟ್ಟಿಲ್ಲ. ಬೈಂಡರನು ಆ ದಿನ ದಾರಿಯಲ್ಲಿ ಬಂದು ಹೋಗುತ್ತಿರುವ ಜನರನ್ನೇ ನೋಡುತ್ತಾ ಕುಳಿತನು.

ಇ

ಮರುದಿನ ಹೆಂಗಸು ಪುಸ್ತಕ ಕೊಂಡುಹೋಗಲಿಕ್ಕೆ ಬಂದಾಗ ಬೈಂಡರನು ಎಂದಿನಂತೆ ಬೈಂಡಿನ ಕೆಲಸ ಮಾಡುತ್ತಿರದೆ ಆ ಹೆಂಗಸಿನ ದಾರಿ ನೋಡುತ್ತಿದ್ದನು.

ಸಮಾಪಕ್ಕೆ ಬಂದ ಕೂಡಲೇ ಬೈಂಡರನು ಪುಸ್ತಕವನ್ನು ತೆಗೆದು ಮಗುವಿನ ಕೈಯಲ್ಲಿತ್ತನು. ಮಗುವು ಪುಸ್ತಕವನ್ನು ಸಂತೋಷದಿಂದ ತೆಗೆದುಕೊಂಡು ನಲಿದಾಡುತ್ತಾ ತನ್ನ ತಾಯೋಂದಿಗೆ—‘ಅಮ್ಮಾ, ಎಷ್ಟು ಚಂದವಾಗಿದೆ ಈ ಪುಸ್ತಕ! ಜೋವಿನ ಪುಸ್ತಕವು ಇಷ್ಟು ಚಂದವಾಗಿಲ್ಲ’ ಎಂದಿತು.

‘ತಾಯಿಯ ಮಗನ ಸಂತೋಷದಲ್ಲಿ ತಾನೂ ಭಾಗಿಯಾಗಿ ಬೈಂಡರನ ಹತ್ತಿರ—ಅಣ್ಣಾ, ದೇವರು ನಿನಗೆ ಒಳ್ಳೆದು ವಾಡಲಿ’ ಎಂದು ತನ್ನ ತೃಪ್ತಿಯನ್ನು ಸೂಚಿಸಿದಳು.

ಆದರೆ ಬೈಂಡರನ ಧ್ಯಾನವು ಆ ಕಡೆಗಿರಲಿಲ್ಲ. ಅವನು ಆ ಹೆಂಗಸು ಉಟ್ಟಿ ವಸ್ತುದಲ್ಲಿದ್ದ ತೇವೆಗಳನ್ನೇಣಿಸುತ್ತಿದ್ದನು. ಮತ್ತು ಸಂತೋಷದಿಂದ ಆರಳಿದ ಆ ಬಡ ಬಾಲಕನ ವಿಷಯವಾಗಿ ಯೋಚಿಸತ್ತಾಡಿದನು. ಅವರ ಬಡತನದ ಜಿತ್ರ ಅವನ ಕಣ್ಣ ಮುಂದೆ ಕಟ್ಟಿದಂತಾಯಿತು.

‘ಹೋಗುತ್ತೇನೆ’ ಎಂದು ಹೇಳಿ ಹೆಂಗಸು ಹೋಗಲು ಹೊರಟಾಗ ಆ ನೀರನ ಕರ್ತೋರನಾದ ಬೈಂಡರನು ವಿಕಲನಾದನು. ‘ಸ್ವಲ್ಪ ನಿಲ್ಲು’ ಎಂಬ ಮಾತು ಆತನ ಬಾಯಿಂದ ಹೊರಟಿತು. ಹೆಂಗಸು ನಿಂತುಬಿಟ್ಟಿಳು.

‘ನಿನು ಎಲ್ಲಿ ಇರುವುದು?’

‘ಇದೇ ಬೀದಿಯಲ್ಲಿ ಗಣಪತಿ ದೇವಸ್ಥಾನಕ್ಕೆ ತಿರುಗುವಲ್ಲಿ.’

‘ನಿನ್ನ ಯಜಮಾನರಿಗೇನು ಕೆಲಸ?’ ಒಳಹ ಉತ್ಸರ್ಕತೆಯಂದ ಕೇಳಿದನು.

‘ನನ್ನ ಯಜಮಾನರು ಈ ಲೋಕವನ್ನು ಚಿಟ್ಟು ಮಂದಾರು ನಾಲ್ಕು ವರ್ಷಗಳಾದುವು.’

‘ಹಾಗಾದರೆ ನಿನ್ನ ಜೀವನ ನಿರ್ವಾಹವು ಹೇಗೆ ನಡೆಯುತ್ತದೆ? ಮೂರನೆ ಪ್ರಶ್ನೆ.

‘ನನಗೆ ರವಕೆ ಕಣಗಳಿಗೆ ಜರಿ ಹಾಕಲಿಕೊಂಡು, ಎಲ್ಲ ವಸ್ತುಗಳಿಗೆ ಹೂ ಬಿಡಿಸಲಿಕೊಂಡು ಬರುತ್ತದೆ. ಸಣ್ಣ ಮಕ್ಕಳಿಗೆ ಜೀಕಾದ ಅಂಗಿ ಮೂದ ಲಾದುವನ್ನು ಹೊಲಿಯಲಿಕ್ಕೆ ಗೊತ್ತುಂಟು. ಈ ಕೆಲಸದಿಂದ ಏನಾದರೂ ಸಿಕ್ಕುದರೆ ಆದರಿಂದ ಈ ಕವ್ಯದ ಸಂಸಾರವನ್ನು ಸಾಗಿಸುತ್ತೇನೆ. ಇತ್ತೀಚೆಗೆ ಕೆಲಸ ಕಡಿಮೆಯಾದುದರಿಂದ ಸಂಪಾದನೆಯು ಬಿದ್ದು ಹೋಗಿ ಜೀವನವು ಕವ್ಯವಾಗಿದೆ. ಇನ್ನು ಬೇರೆ ಕೆಲಸವನ್ನೇ ನಾದರೂ ಹುದುಕಬೇಕು.’

ಬ್ಯೈಂಡರನು ಹೆಂಗಸಿನ ಕಡೆಗೇ ನೋಡುತ್ತಾ ಸ್ವಲ್ಪ ಹೊತ್ತಿನ ವರೆಗೆ ಯೋಚಿಸುತ್ತಾ ಈಳತನು. ಆ ಮೇಲೆ ಮೃದು ಸ್ವರದಿಂದ ‘ನಿನಗೆ ಮನಸ್ಸಿದ್ದರೆ ನಾಕೆಯಿಂದ ಈ ಬಳಗಡೆಯ ಖಾಲಿ ಕೋಣೆಯಲ್ಲ ನಿನು ಬಂದು ಇಳಿದುಕೊ. ದಿನಕ್ಕೆರಡು ಸಲ ನನಗಿಮ್ಮು ಗಂಜಿ ಬೇಯಿಸಿ ಹಾಕು. ತಿಂಗಳಿಗೆ ನಾಲ್ಕು ರೂಪ್ಯ ಕೊಡುತ್ತೇನೆ. ಅದರಿಂದ ನಿನ್ನ ಕವ್ಯ ಸ್ವಲ್ಪ ದೂರವಾಗಲಿಕೊ ಸಾಕು’ ಎಂದನು.

ಹೆಂಗಸಿನಿಂದ ಇಷ್ಟು ಮೊಡ್ಡ ಮಂಯಾದೆಯ ಮಾತನ್ನು ತಡೆಯ ಲಾಗಲ್ಲಿ. ಆಕೆಯ ತಲೆಯು ನಾಚಿಕೆಯಿಂದ ಬಾಗಿತು.

‘ನಿವು ಬಡವಳಾದ ನನ್ನ ಮೇಲೆ ಇಷ್ಟು ಅನುಗ್ರಹಿಸಿದುದಕ್ಕುಗಿ ಸಿನ್ನು ಉಪಕಾರವನ್ನು ಎಂದಿಗೂ ಮರಿಯಲಾರೆನು’ ಎಂದು ಹೇಳಿ ಮಂಗ ನೋಂದಿಗೆ ಹೊರಟು ಹೋದಷು.

ಈ ದಿನವು ಕೂಡ ಅವರು ಹೋದೊಡಸಿಯೇ ಬ್ಯೆಂಡರ್ ನಿಗೆ ಎಲ್ಲವೂ ಶೂನ್ಯವಾಗಿ ಕಂಡಿತು. ಅವನು ಯಾವುದೋ ಒಂದು ವಸ್ತುವನ್ನು ಕಳಿದು ಕೊಂಡವನಂತೆ ಬೀದಿಯ ಗಲಾಟಿಯನ್ನು ನೋಡುತ್ತಾ ಕುಳಿತು ಬಿಟ್ಟುನ್ನು.

ಉ

ಮರುದಿನ ಈ ಹೆಂಗಸು ಒಂದು ಹಕ್ಕಿಯ ಟ್ರಿಂಕನ್ನೂ, ವಸ್ತುದ ಗಂಟನ್ನೂ, ಎರಡು ಮೂರು ಎಲ್ಲುಮಿಸಿಯಮಿನ ಪಾತ್ರೆಗಳನ್ನೂ, ನಾಲ್ಕುಪ್ರದು ಮಣಿನ ಪಾತ್ರೆಗಳನ್ನೂ ಹಿಡಿದುಕೊಂಡು ಮಗನೊಂದಿಗೆ ಬ್ಯೆಂಡರನಲ್ಲಿಗೆ ಬಂದಳು. ಬ್ಯೆಂಡರ್ ತಾಲ್ರಿಯ ಜೀವನದಲ್ಲಿ ಇಂದಿನಿಂದ ಒಂದು ಹೊಸ ಯುಗವು ಪ್ರಾರಂಭವಾಯಿತು.

ಬ್ಯೆಂಡರನಲ್ಲಿ ಈಗ ನೋಡಲಿನ ರೂಕ್ಕತಯಿಲ್ಲ. ಈಗ ಅವನು ತನ್ನ ಗ್ರಾಹಕರೊಂದಿಗೆ ಬಡಕ ನಮ್ಮತಯಿಂದ ವತ್ತಿಸುತ್ತಾನೆ. ಮಜೂರಿಯು ಕೂಡ ಮೋಡಲಿನದಲ್ಲ. ಮೃದುವಾಗಿ ಮಾತಾದುತ್ತಾನೆ. ಪ್ರೀತಿಯಿಂದ ಕೂತುಕೊಳ್ಳಲಿಕ್ಕೆ ಹೇಳುತ್ತಾನೆ.

ಪುಸ್ತಕಗಳಿಗೆ ಬ್ಯೆಂಡು ಹಾಕುವಾಗ ಕೂಡ ಆತನು ಮೋಡಲಿನಂತೆ ಏಕಾಗ್ರಚಿತ್ತನಾಗಿಲ್ಲ. ಮಧ್ಯ ಮಧ್ಯ ಆ ಆಡಿಗ ಹೆಂಗಸಿನ ಮಗನಿಗೆ ಹಾರ ಹೇಳಿ ಕೊಡುವನು. ಬಣ್ಣದ ಕಾಗದಗಳಿಂದ ಗಳಿ ಪಟಗಳನ್ನೂ, ದೋಷಿಗಳನ್ನೂ ಮಾಡಿಕೊಟ್ಟಿ ಸ್ವಲ್ಪ ಕಾಲವನ್ನು ಕಳೆಯುವನು. ಹಬ್ಬಿ ಜಾತ್ರೆಗಳ ದಿನದಲ್ಲಿ ಅಂಗಡಿಗೆ ಬೀಗ ಹೆಟ್ಟಿ ಹುಡುಗನೊಂದಿಗೆ ಜಾತ್ರೆ ನೋಡಲಿಕ್ಕೆ ಹೋಗುವನು. ಅಲ್ಲಿ ಅವನಿಗೆ ಬೇಕುಬೇಕಾದ ತಿಂಡಿತಿನನು ಗಳನ್ನೂ, ಆಟದ ಸಾಮಾನುಗಳನ್ನೂ ತೆಗೆದುಕೊಡುವನು.

ಮಧ್ಯ ರಾತ್ರಿವರೆಗೆ ಕೆಲಸ ಮಾಡುತ್ತಿದ್ದ ಬ್ಯೆಂಡರನು ಈಗ ದೀಪ ಹಚ್ಚುವ ಮೋಡಲೇ ಅಂಗಡಿಯನ್ನು ಮುಚ್ಚಿ ಹೊರಗಿನ ಹಲಗೆಯ ಮೇಲಿ ಕುಳಿತುಕೊಂಡು ದಾರಿಯಲ್ಲಿ ಹೋಗುವ ಜನರನ್ನೂ, ಕಾರು ಗಾಡಿಗಳನ್ನೂ ನೋಡುತ್ತಾ ಏನನ್ನೂ ಯೋಚಿಸುತ್ತಾನೇ ಆವನಿಗೇ ಗೊತ್ತು!

ರಾತ್ರಿಯಲ್ಲಿ ಒಹಕ ಖತ್ತು ಕಡೆಯಿಂದ ಉಂಟಿಕ್ಕೆ ಕೂತುಕೊಳ್ಳುವನು. ಉಣ್ಣುವಾಗ ಚಾಲೀಯು ಒಂದೊಂದಾಗಿ ಪದಾರ್ಥಗಳ ರುಚಿಯನ್ನು ವರ್ಣಿಸುವನು. ಹೆಂಗಸು ನಾಚಿಕೆಯಿಂದ ತಲೆ ಬಗ್ಗಿಗೆ ಎಡೆ ಎಡೆಯಲ್ಲಿ ಒಂದೊಂದು ಮಾತನ್ನಿಡುವಳು. ಆಗ ಬೈಂಡರನ ನೀರನ ಜೀವನದಲ್ಲಿ ರಸಪ್ರವಾಹನೇ ಹರಿದಂತಾಗುವುದು. ಒಂದು ದಿನ ಉಣ್ಣುತ್ತಿರುವಾಗ ಆತನು ಹೆಂಗಸಿನೊಡನೆ—“ಹೌದೋ, ನಿನ್ನ ಹೆಸರೇನು? ನಿನ್ನ ಹೆಸರನ್ನು ಕೇಳಲು ಮರಿತೇ ಬಿಟ್ಟಿನು. ನಾನು ನಿನ್ನನ್ನು ಯಾವ ಹೆಸರಿನಿಂದ ಕರೆಯುಲಿ.” ಎಂದನು.

ಹೆಂಗಸು ನಗುವಿನಿಂದಲೂ ನಾಚಿಕೆಯಿಂದಲೂ ಕೂಡಿದವಾಗಿ ಖತ್ತರವಿತ್ತುಳು—“ಕರೆಯಿರಿ, ಥಿಲಿಪ್ಪನ ತಾಯಿ ಎಂದು ಹೇಳಿ ಕರೆಯಿರಿ!”

“ಇಲ್ಲ, ಇಲ್ಲ. ನನಗೆ ನಿನ್ನ ಹೆಸರು ಬೇಕು.”

ಹೆಂಗಸು—“ತಿಳಿದು ಮಾಡುವುದೇನು?”

“ಮಾಡುವುದೇನು? ಅದೇ ಹೆಸರಿನಿಂದಲೇ ಕರೆಯುವನು. ಮತ್ತೇನುವಿ?”

ಹೆಂಗಸು ಒಲೆಯ ಬೆಂಕಿಯನ್ನು ಸರಿ ಮಾಡುತ್ತಾ “ನನ್ನ ಹೆಸರು ರೋಸಿ” ಎಂದಳು. ತನ್ನ ನಾಚಿಕೆಯನ್ನು ಹೋಗಲಾಡಿಸಲಿಕ್ಕಾಗಿ ಮಗನೊಡನೆ ‘ಮಗೂ, ಅನ್ನ ಬೇಕೊ?’ ಎಂದಳು.

ಬೈಂಡರನು ಗಂಭೀರನಾಗಿ “ಒಳ್ಳೆಂದು, ನಾಕೆಯಿಂದ ನಾನು ನಿನ್ನನ್ನು ರೋಸಿ ಎಂದೇ ಕರೆಯುವೆನು.” ಎಂದು ತನ್ನ ಉತ್ತಾಹವನ್ನು ತೋರಿಸಿದನು. ಹೆಂಗಸಿನ ಬಿಳಿ ಮುಖವು ಕಂಪಾಯಿತು. ಕಣ್ಣಿನಲ್ಲಿ ಚಿಂತೆಯು ಹಬ್ಬಿತು.

“ಬೇಡ, ಬೇಡ, ಈ ಹೆಸರಿನಿಂದ ನಮ್ಮ ಯಜಮಾನರು ಕರೆಯುತ್ತಿದ್ದುದು” ಎಂದು ನಿಧಾನವಾಗಿ ಹೇಳಿದಳು.

“ಹಾಗಾದರ ಏನಾಯಿತು?” ಬೈಂಡರನ ಮುಖದಿಂದ ಹೂರಂಟು. ಹೆಂಗಸು ವಿನ್ಯಸ ಯಂದಿಂದ ಆತನ ಹೋರೆಯನ್ನು ನೋಡತೋಡಿದಳು.

బ్రీండరను క్షేత్ర జొక్కు కుళకు తలే కిళగ వాడి “ఇదు పరుద్ధ హుచ్చ” ఎందు ఉద్గార తేగెదను.

స్త్రీయు తన్న ఉత్సుకతెయిన్న తడయలారదే ‘‘హేగే’’ ఎందభు.

“ఏనూ ఇల్లి.”

“హాగాదరే?” హంగసు ఒకశ ఉక్కంటేయిందిద్దచు.

బ్రీండరను రోసియ ముఖవన్నోమ్మె సోఇ—“నాను నిన్న క్షేత్ర పుడియలు అపేచ్చి సుత్తేనే. నిన్న అభివృయవేను” ఎందు కేళిదను.

ఫిలిప్పన తాయిగ ఇదొందు ఆప్రావ సమస్యేయాగి బిట్టితి. ఇష్టర పరేగే, ఇందిన పరిగే ఆకేయు బ్రీండరనన్న ఒచ్చ చూకరియవళ రూపదింద ప్రసన్నతేగోలిసలు ప్రయత్న పట్టద్దు. ఆతన నగిగే తన్న నగియింద ఉత్తరపిత్తిద్దభు. ఆదరే, ఇందు?.....

“నన్నన్న క్షేత్రిసిరి. నన్నన్న ముళ్ళ ఒల్లిగే ఎళైయబేటిరి. ఆభాగినియాద నన్నన్న హీగే ఇరలిక్కే బిదిరి.” హంగసిన మాకు.

“హాగాదరే నీను ఎష్టక్కూ నన్నన్న ఆపేచ్చి మపుదిల్లవేణి?” బ్రీండరన మాతినల్లి నిరాతీయ కిరణగళు కొలిచువు.

“ఇల్ల ఈగినంటేయేణి నిమ్మ సేవే మాడువేను. ఆదరే నీవు నన్నంద నన్న యజమానర నేనపన్నపకరిసబేడి” రోసియ నీరప. దృష్టియింద కయణవస్తవాయితు.

బ్రీండరను ఉత్తేజితనాగి ఆవేశదింద మాతాడిదను— “ఇష్టర పరగే ఈ నన్న జీవనవు ఈ లోకదింద యావ వస్తు వన్నా పడయలిల్ల. ఈగ కేవల నిన్నన్న ఆపేచ్చి సిదెను. నీను నన్న ఆతీయన్న జూరు జూరు మాడలు ఇచ్చిసునేయాదరే, హేళు. అదా ఈగలే ఆగలి. ఇల్లవెందు హేళు, హేళు!”

ರೋಸಿ ದೃಢತೆಯನ್ನು ತಾಳಿ ಸಿಧಾನವಾಗಿ “ಹಾಂ” ಎಂದು.

ಬೈಂಡರನು ನಿರುತ್ತ ರನಾದನು.

ಪ್ಲಾರಂಭದಲ್ಲಿ ಬೈಂಡರನು ಕರಿಣಾಗಿದ್ದನು, ಇಂತ್ಯಿದಲ್ಲಿ
ರೋಸಿಯ!

೦೦೦

೦೦೦

೦೦೦

ಬೈಂಡರನು ಈಗಲೂ ಬೈಂಡಿನ ಕೆಲಸ ಮಾಡುತ್ತಾನೆ. ಈಗಲೂ
ಗಾರಹಕರು ಬರುತ್ತಾರೆ! ಆದರೆ ಮೊದಲಿನನ್ನು ಈಗ ಬೈಂಡಿನ ಕೆಲಸ
ಮಾತ್ರ ಒಳ್ಳೆಯದಾಗುವುದಿಲ್ಲ.
